

ಭಾಬಿಯಲ್ಲ ಇದ್ದರೂ - ಪರಶೋಕೆದ

ಕಡೆಗೆ ಇರುವದು

(ಫಿಳಿಪ್ಪಿಯವರಿಗೆ 3:17-4:1)

ನಿಂದ ಈಗ ಎಣುರುವಿಲ, ಕಟ್ಟಡದ ಒಳಗಡೆ ಇರುವಿರಾ ಅಥವಾ ಹೊರಗೆ ಇರುವಿರಾ? ನಾವು ಎಲ್ಲೇ ಇರಬಹುದು? ನಿಂದ ಎಲ್ಲೇ ಇದ್ದರೂ, ಒಂದು ಕ್ಷಣ ಸುತ್ತೆಲೂ ನೋಡಿಲಿ. ನಿಂದ ವಿನನ್ನು ನೋಡುತ್ತಿರುವಿಲಿ? ಈಗ, ಏನನ್ನಾದರೂ ಸ್ವಷಿಂಹಿಸಿಲಿ. ಒಂದು ವೇಳೆ ಒಂದು ಹೀಲೋ ಪರಕರಣವನ್ನು ಮುಟ್ಟಿರಬಹುದು. ನಿಂದ ಹೊರಗಡೆ ಇದ್ದರೆ ಹುಲ್ಲನ್ನು ಅಥವಾ ನೆಲವನ್ನು ಮುಟ್ಟಿರಬಹುದು. ಈ ವಿಧವಾದ ಪ್ರಪಂಚವನ್ನು ನಾವು ನಮ್ಮ ಹಂಜೆಂದ್ರಿಯಗಳಿಂದ ಸ್ವಷಿಂಹನುತ್ತೇವೆ. ಇದು ನಮಗೆ ಪರಿಜಯವಿರುವ ಲೋಕವಾಗಿದೆ. ಈ ಲೋಕವು ತನ್ನಲ್ಲವನ್ನು ತನ್ನ ಹಕ್ಕೋಣಯಲ್ಲ ಇಟ್ಟಕೊಳ್ಳುತ್ತದೆ. ಆದಾಗ್ಯ ಈ ಲೋಕವು ತಾತ್ಕಾಪಿಕ ಎಂದು ಕೈಸ್ತನು ತಿಳಿದಿರುವನು, ಕರ್ತನು ಬರುವಾಗ, ಅದು ಇಲ್ಲದಾಗಿತ್ತದೆ ಎಂದು ಅಲಿಟುವನು (2 ಹೇತು 3:4, 9, 10). ನಿತ್ಯವಾದ ಮನೆಯು ಪರಶೋಕೆದಲ್ಲರುವುದು ಎಂದು ಅವನು ತಿಳಿದಿರುವನು ಅವನ ಪ್ರೀತಿಯು ಅದರಲ್ಲಿ ನೆಲಿಸಿರುತ್ತದೆ.

ಈಗಾಗಲೀ 16 ಹೊಲಿನು, “ಎದೆಬೋಣಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಖೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಇರುದನ್ನು ಗುಲಿಮಾಡಿಕೊಂಡು ಓಡುತ್ತಾ ಇದ್ದೇನೆ” ಎಂಬ ಜ್ಯೋತಿರ್ಯನ್ನು ಮಾಡಿದ್ದೇವೆ (ಫಿಳಿಪ್ಪಿ 3:14; ಒತ್ತಿ ಹೇಳಿದ್ದು ನನ್ನದು). ಆ ಕರೆಯು “ಪರಶೋಕೆದಿಂದ, ಪರಶೋಕಕ್ಕೆ ಇರುವ ಕರೆ” ಎಂದು, ಜೀಮ್ಯ್ ಯೋಳಿರವರು ತಿಳಿಸಿರುವರು. “ಪರಶೋಕಬಾಪದವರನ್ನು ಮತ್ತು ಲೊಕಿಕರ ಬಾಪದ” (3:19) “ಜನರ ನಡುವಿನ ವ್ಯತ್ಯಾಸವನ್ನು ಹಲಗ್ರಹಿಸಬಹುದು” (3:20ರ) ಅವರು ತಿಳಿಸ್ತೇ ಎದುರು ನೋಡುವವರಾಗಿದ್ದಾರೆ.

ಭಾಬಿಯಲ್ಲಿದ್ದುಕೊಂಡು ಪರಶೋಕಬಾಪದವರಾಗಿರುವುದು ನಮಗೆ ದೊಡ್ಡ ನವಲಾಗಿದೆ. “ನಾವು ಲೋಕದಲ್ಲಿದ್ದರೂ” (ಯೋಹಾನ 17:11) “ಲೋಕದವರಲ್ಲ ಇಲ್ಲ” (ಯೋಹಾನ 17:16) - ಇರುವದಕ್ಕೂ ಮತ್ತು ಅಲ್ಲಾನ - ದೃಷ್ಟಿಯಿಳ್ಳಿಪರಾಗಿರುವದಕ್ಕೂ ನಡುವೆ ಘಟಣೆ ಇರುತ್ತದೆ: “ನನ್ನ ಮನನ್ನು ಲೊಕಿಕ ಬಿಷಯದಲ್ಲ ಇದೆಯೋ ಅಥವಾ ಪರಶೋಕದ ನಂಗಿಗಳಲ್ಲ ಇದೆಯೋ?” ಎಂಬ ತುಂಬಿಯನ್ನು ನಾವು ತುರಿಯೊಬ್ಬರೂ ಕೇಳಿಕೊಳ್ಳಬೇಕು.

ಫಿಳಿಪ್ಪಿಕ್ಕೊಳ್ಳುವಂಥ ಮಾಡಿ (3:17)

ಅಧ್ಯಾತ್ಮ ತರ ಹೊಲನ ಎಜ್ಜಲಕೆಯ ಫಿಳಿಪ್ಪಿ ನಭೆಯ ತುರಿಯೊಬ್ಬಿಗೂ ನಂಬಂಥ ಪಟ್ಟದ್ವಾಗಿರುತ್ತದೆ. ವರ್ಣನ 17ರಲ್ಲ ನಂಬಂತ್ರಾಣ ನಭೆಯನ್ನು ಉದ್ದೇಶಿಸಿ ಅಪ್ರೌಷ್ಟಲನು ಮಾತನಾಡುತ್ತಿರುವನು. ಅಂದ್ರ ಭಾಷೆಯು, ಈ ವರ್ಣನವನ್ನು, “ನಹೋದರರೆ, ನಿಂದೆಲ್ಲರು ನನ್ನನ್ನು ಅನುಸರಿಸುವವರಾಗಿಲಿ” ಎಂಬುದಾಗಿ ಹೇಳಿರುವನು. ಗ್ರೀಕ್ ಭಾಷೆಯಲ್ಲ ಈ ವರ್ಣನವು ಬಹುವರ್ಜನವಾಗಿದೆ ನುಷ್ಟಿಮೇಣಬ್ರ್ಹ, ಇದರಿಳುವ ಜೊತೆಪರವು “ಅನುಸರಿಸಿ” (ಬುಂಬೋಣಬ್ರ್ಹ) ಅದರ ಪ್ರಾರ್ಥನೆ ಹಾಗೆ “ಜೊತೆಗೆ” (ಹನಾರ್) ಎಂಬುದಾಗಿ. “ಜೊತೆಗೆ” ಎಂದರೆ ಕೈಸ್ತರ “ಹೊಂದಾಟಿಕೆ” ಎಂಬ ನೂಜನೆಯಾಗಿದೆ (KJV ನೋಡಿಲಿ) ಅದುದಲಂದ,

ಹೋಲನ ಮಾಡಿ

ಯಾವುದಕ್ಕೆ ಜೊಡಿಸಿಕೊಳ್ಳಬೇಕು? ಹೋಲನ ಈ ಹೇಳಿಕೆಯನ್ನು ನೀಡಲು, ಅನೇಕ ಶತನಂಗಿಗಳು ದ್ಯುತ್ಯಾಗಿಕೊಳ್ಳುವದಿಲ್ಲ: “... ನನ್ನನ್ನು ಹಿಂಬಾಪಿ ಅನುಸರಿಸಿಲ್” ಎಂದು ಹೋಲನು ಅಕ್ಷರಶಃ ತಿಜಿಸಿರುವನು, “ನಾನು ಬವತ್ತು ಪರಣಗಳಿಂದ ಹೊಳೆಧಿಸುತ್ತಿದ್ದರೂ,” ನಾನು, ನನ್ನನ್ನು ಅನುಸರಿಸಿಲ್ ಎಂದು ಯಾರನ್ನು ತಬ್ಬಾಡಿಸಿರುವದಿಲ್ಲ.

ಹೋಲನು ಗರ್ಭಿಕ್ಷಾನಾಗಿದ್ದನೇ? ಇಲ್ಲ, ಅವನು ಹಲವರೂಣನಲ್ಲ ಎಂದು ಅವನು ತಿಜಿದಿದ್ದನು (3:12, 13). ಅವನ ಮಾತುಗಳಿಗೆ ಯೋಗ್ಯತೆಯು ಅಗತ್ಯವಿತ್ತು ಎಂಬ ಅಳವನ್ನು ಅವನ ಓದಗರು ಅಲಿದ್ದರು. ಕೊಲಿಂಥದವರಿಗೆ ಈ ಮಾತನ್ನು ತಿಜಿಸುವಾಗ, ಅವನ ಪದಗಳಿಗೆ ಅರ್ಹತೆಯು ಇತ್ತು, “ನಾನು ಕ್ರಿಸ್ತನನ್ನು ಅನುಸರಿಸುವಂತೆ, ನೀವು ನನ್ನನ್ನು ಅನುಸರಿಸುವವರಾಗಿಲ್” (1 ಕೋಲಂಥ 11:1; ನೋಡಿಲ 1 ಥಿನಲೆನಿಂಕ 1:6). ಫಿಅಟ್ಟಿ 3:17 ಅದರ ಹಿನ್ನೆಲೆಯಲ್ಲಿರುವ ಅರ್ಹತೆಯನ್ನು ಹಲಗಿಸಿನಬೇಕು. ಹೋಲನು ತನ್ನ ಜೀವಿತದ ಕುಲತಾಗಿ ಬತ್ತಿ ಹೇಳುತ್ತಿದ್ದನು. ಕ್ರಿಸ್ತಸಿಗಿಂತ ಯಾವುದು ಅವನಿಗೆ ಹ್ಯಾಮುಲವಾಗಿರಲ್ಲ (3:4-11). ಅವನು ಹಿಂದಿನದನ್ನು ಜಟ್ಟು ಜಟ್ಟು ಮುಂದಿನದನ್ನು ಹಿಡಿದುಕೊಂಡಿದ್ದನು (3:12-14). ಅವನ ತರಹದ ಮನಸ್ಸನ್ನು ಅವನ ಓದಗರು ಹೊಂದಿರಬೇಕೆಂದು ಬಯಸಿದನು (3:15, 16). ವರ್ಜನ 17ರಳ್ಲಿ ಎಷ್ಟುಲಿತೆಯ ಬಿಂತರೆಯನ್ನು ತಿಜಿಸಿದನು. ಹೋಲನು ಹಲಿಜಾಮ ಶ್ರೂರವಕವಾಗಿ ಹೇಳಿ, “ಯೇಸುವಿನ ಮತ್ತು ಜೀವಿತ ಕುಲತು ನಸಗಿರುವ ಭಾವನೆಯನ್ನೇ ಹೊಂದಿಕೊಳ್ಳಲಿ ಎಂದನು. ಹರಲೋಕದ ಗುಲಿಯನ್ನು ಹೊಂದುವವರಾಗಿಲ್ ಎಂದನು!”

ನಷ ಕೈತ್ತರ ನಿಡಿತಣ

ಯೆಸ್ಸಿಯಾಗುವ ಸಂಗತಿಗಳನ್ನು ನೋಡಿ ಅನುಸರಿಸಬೇಕು. ಫಿಅಟ್ಟಿಯವರನ್ನು ಹೋಲನು ಯಾವಾಗ ಸಂಧಿಸುವನು ಎಂಬುದನ್ನು ಅವನು ತಿಜಿರಲ್ಲ (ನೋಡಿಲ 1:27), ಆದುದಲಿಂದ ಅವನು ಅವಲಿಗೆ ಪ್ರಬೋಧಿಸಿ: “ಮತ್ತು ನಾವು ನಿಮಗೆ ತೋಲ ಸಿದ ಮಾದಲಯ ತ್ರಾಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಹೊಳ್ಳಲಿ” (3:17ಬಿ). ಹಳೆ ಮತ್ತು ಹೊನ ಒಡಂಬಡಿಕೆಯಲ್ಲಿರುವ “ನಡೆ” ಎಂಬ ಪದವನ್ನು “ಜೀವಿತು” ಎಂಬ ಬಿಷಯಕ್ಕೆ ಬಳಸಲಾಗಿದೆ (ನೋಡಿಲ ಕೀರ್ತನೆ 1:1; 1 ಯೋಹಾನ 1:7). ಏಪಷ್ಟುದೀರ್ಘನು ನಹ ಅನುಸರಿಸಲು ಯೋಗ್ಯ ಮಾದಲಯಾಗಿದ್ದನು (2:25), ಮತ್ತು ಅವರ ಬಜಿಗೆ ಹೋಗಲು ಸಿದ್ಧನಾಗಿದ್ದ ತಿಜೊಫೆಯು ನಹ ಅರ್ಹನಾಗಿದ್ದನು (2:19). ಫಿಅಟ್ಟಿಯಲ್ಲಿ ಯಾವುದೇ ಯೋಗ್ಯ ಕೈನ್ತರು ಮಾದಲಯನಾಗಿ ಅನುಸರಿಸಲು ಯೋಗ್ಯರಾಗಿದ್ದರು (ನೋಡಿಲ 3:15).

ವರ್ಜನ 3:17ರಳ್ಲಿ ಎರಡು ಪದಗಳು ವಿವರಣೆಗೆ ಯೋಗ್ಯವಾಗಿವೆ. ಮಾದಲನೆಯ ಗ್ರಿಎಕ್ಸ್ ಪದ “ಅವಲೋಕಿಸು” (ನ್ಯೂಲೆಚಿಯೋ ಎಂಬ ಅಕಾರ) ವರ್ಜನ 14ರ “ಗುಲ್” ಎಂಬ ಅರ್ಥವಾಗಿದೆ. ಅದು ಕಾಣದೆ ಇರುವದನ್ನು ನೋಡಿ, ಓಟಗಾರನು ಅಂತ್ಯಗೊಳಿಸುವ ಸಲಾಗಿರುತ್ತದೆ. ಅದರ ಮೇಲೆ ಅವನು ತನ್ನ ದೃಷ್ಟಿಯನ್ನು ಇಟ್ಟಿರುವನು ಎಂಬ ಉಳಿಕೆ ನೋಡುವಂಥ ಕುಲತಾಗಿಯು ಹೋಲನು ಹದವನ್ನು ಉಪಯೋಗಿಸಿರುವನು: “ನೋಡಿ, ಗಮನಿಸು, ನಿಲಿಸ್ತಿನು”³ ಎಂಬುದಾಗಿ. ರೋಮಾಪುರ 16:17ರಳ್ಲಿ ನಕಾರಾತ್ಮಕವಾದ ಪದವನ್ನು ಉಪಯೋಗಿಸಲಾಗಿದೆ (“ನಿಮ್ಮ ಕಣ್ಣಗಳ ದೃಷ್ಟಿ ಇಡಲು”), ಅದರೆ ಇಲ್ಲ ನಕಾರಾತ್ಮಕವಾದ ಪ್ರಯೋಗವನ್ನು ಮಾಡಿರುವನು ಆದರೆ ನಮ್ಮೆಲ್ಲ ಅನೇಕರು ಕೆಷ್ಟ ಮಾದಲಿಗಳನ್ನೇ ಅನುಸರಿಸಲು ಯಾವಿನ್ನುತ್ತೇವೆ. ಒಳೆಯದನ್ನು ಹೊರತು ಹಡಿಸುತ್ತೇವೆ. ಅವನ ಓದಗರು ನಂಜಿಗಳನ್ನರಾದವರ ಮಾದಲಯನ್ನೇ ಅನುಸರಿಸಬೇಕೆಂಬ ಮತ್ತು “ಅವರ ಮೇಲೆ ಎಡಜಿಡದೆ

ಧೃತಿ ಇಡಬೀಕೆಂದು”⁴ ತಿಜಸಿದನು.

ಎರಡನೆಯ ಗಮನಾಹ ಹದವು “ಸಿದಶನ” ಎಂಬ ಹದ, ಅದು ತಹಾನ್ ಎಂಬ ಹದದ ಅನುವಾದ - ತಹಾನ್ ಎಂಬ ಅಕಾರ ಇದಲಂದ “ಸಮಾನೆ” ಎಂಬ ಹದವನ್ನು “ಮಾದಲಯ ಕೆಟ್ಟಡಕ್ಕೆ” ಲುಹಯೋಗಿನಲಾಗಿದೆ (ಅಜ್ಯಾಯ 8:5). “ಸಿದ್ಧಾಂತದ ಮಾದಲಗೂ” ಲುಹಯೋಗಿನಲಾಗಿದೆ (ರೋಮಾತ್ಯರ 6:17) ಧರ್ಮಶಾಸ್ತ್ರದ ಮಾದಲ (ಸೋಧಿ 1 ಕೌಲಂಥ 10:6, 11; 1 ಧೈನಲೊನಿಕ 1:7). ಹೊನ ಒಡಂಬಡಿಕೆಯು, ದೇವರ ಮಾದಲಯನ್ನೇ ಸಭಿಗೆ ನಿಂಡಿರುತ್ತದೆ: ನಾವು ಏನನ್ನು ನಂಬಬೇಕು, ಮಾಡಬೇಕು, ಮತ್ತು ಬೋಧಿನಬೇಕು ಎಂಬುದನ್ನು ನಿಂಡಿರುತ್ತದೆ. ನಾನು ನಿನಗೆ ತೋರಿಸಿದ ಮಾದಲಯ ಪ್ರಕಾರವೇ ಎಲ್ಲವನ್ನು ಮಾಡಿನಬೇಕು (ಸೋಧಿ 1 ಅಜ್ಯಾಯ 8:5).

ಫಿಲಿಪ್ಪಿ 3:17ರಲ್ಲ ಉತ್ತಮವಾದ ಮಾದಲಯ ಕ್ರಾಮವೃತ್ತಿಯನ್ನು ತಿಜನಲಾಗಿದೆ ಮತ್ತು ಉತ್ತಮ ಮಾದಲಯಾಗಿರಬೀಕೆಂದು ತಿಜನಲಾಗಿದೆ - ನಾವು ಅನುಸರಿಸುವವರಿಗಾಗಿ ಹುಟ್ಟಿ ಬಂದಿದ್ದೇವೆ. ತಾಯಿಯ ಅಂಗಿಯನ್ನು ಧಳಿಸುವ ಅನುಕರಣೆ ಮಾಡುವ ಅಕೆಯ ಮಗಳ ಕುಲತಾಗಿಯೂ, ತಂದೆಯನ್ನು ಅನುಸರಿಸುವ ಮಗನ ಕುಲತಾಗಿಯೂ, ಈ ಜಗತ್ತಿನ ಕೆಲಸವನ್ನು, ಅಡುಗೆಮಾಡುವದನ್ನೂ ಅನುಕರಣೆಯಂದ ಕೆಲಸಮೈತ್ತೇವೆ.⁵ ನಮ್ಮ ಆತ್ಮೀಕ ಜೀವಿತಕ್ಕೂ ಸಹ, ನಹೋದರರು ದೇವರ ಅಪ್ಪಣಿಯನ್ನು ನೆರವೇಳಿಸಿದ ಬಿಷಯಗಳು ಸಹಾಯಸುತ್ತವೆ. ಕರ್ತನ ಮೇಲೆ ಭರವಸಬಿಡುವದಕ್ಕಾಗಿ ವಾಕ್ಯವನ್ನು ಕಾಳಿಯವುದು ಒಂದು ಬಿಷಯವಾದರೆ (ಸೋಧಿ 2:13; 1 ತಿಚೋಥ 4:10) ಉತ್ತಮ ಹಾಗೂ ಕೆಷ್ಟನಷ್ಟಮಯದಲ್ಲಿ ಕೈಸ್ತರು ದೇವರಲ್ಲ ಭರವಸೆಯಿಂದಿರುವುದು ಇನ್ನೊಂದು ಬಿಷಯ ವಾಗಿದೆ.

“ನನ್ನನ್ನು ಅನುಸರಿಸಿಲ” ಎಂದು ಹೇಳಲು, ಯಾವುದೇ ಶ್ವಸಂಗಿರಜು ಧೈಯಗೊಳ್ಳುವದಿಲ್ಲ ಎಂದು ಈಗಾಗಲೆ ತಿಜಿಸಿರುವೆ. ಆದೇ ನಮಯದಲ್ಲಿ ಎಲ್ಲಾ ಶ್ವಸಂಗಿರಜನ್ನು ಜನರು ಅನುಸರಿಸುವರು ಎಂದು ನಾನು ನನವು ಮಾಡುತ್ತೇನೆ, ಇಷ್ಟಬಿರಾ ಅಥವಾ ಇಲ್ಲಿದಿರಾ, ಅವರು ಅನುಕರಿಸುತ್ತಾರೆ. ದೇವರ ವಾಕ್ಯವನ್ನು ಬೋಧಿಸುವವರು ಮತ್ತು ಶ್ವಸಂಗಿರಜಾಗಿರುವ ಎಂಥಾ ಶೈಷಜ್ವಾದ ಜಿವಾ ಬ್ರಾಹ್ಮಿಯಾಗಿರುತ್ತದೆ! (ಸೋಧಿ 1 ಯಾಕೋಬ 3:1), ಕೇವಲ ಇದು ನಾರವಜನಿಕ ನೆಚೆಯಲ್ಲಿ ಇರುವವರಿಗೆ ಮಾತ್ರ ಖೀನಲಾಗಿರದೆ ಕೈಸ್ತ ಸೇವಕಲಗೂ, ಅನ್ನಹಿಸುತ್ತದೆ (ಸೋಧಿ 1 ಮತ್ತೊಂದು 5:13-16). ನಮ್ಮೀಲ್ಲ ಕೆಷ್ಟ ಹಾಗೂ ಒಳ್ಳೆಯ ಮಾದಲಯ ಜೀವಿತವನ್ನು ಜೀವಿಸುವವರು ಇರಬಹುದು. ಕೈಸ್ತನನ್ನು ಎತ್ತಿ ಇಡಿಯುವ ಮಾದಲಗಳಾಗಿರೋಣ, ಮತ್ತು ಮೇಣನಪುಗಳ ಮೇಲೆ ಮನಸ್ಸಿಡೋಣ. ಇದು ನಮ್ಮ ಹಾರದ ಮುಖ ಶ್ವಸಾಹಿತಾಗಿರುತ್ತದೆ.

ಕೆಲವು ಜನರನ್ನು ಡಾರವಿರಿಸಬೇಕು (3:18, 19)

ಉತ್ತಮವಾದ ಮಾದಲಗಳಿರುವಗ, ಕೆಷ್ಟ ಮಾದಲಯ ಜನರು ಇರುವರು, ಯಾರನ್ನು ಮಕ್ಕಳ ಅನುಕರಿಸಬೇಕು ಎಂದು ತಂದೆ ತಾಯಿಗಳ ಯೋಜಿಸುತ್ತಾರೆ ಅದೇ ಲೀಡಿಯಲ್ಲ ಹೊಲನ ಓದುಗರು ಉತ್ತಮವಾದ ಮಾದಲಯನ್ನು ಅನುಸರಿಸಿ, ಕೆಷ್ಟ ಮಾದಲಯನ್ನು ನಿರಾಕರಿಸಬೇಕು ಎಂದು ಎಷ್ಟಿಲ್ಲಿಸಿದನು:

ಯಾಕಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ಬಿರೋಧಿಗಳಾಗಿ ನಡೆಯುತ್ತಾರೆ; ಅವರ ಬಿಷಯದಲ್ಲಿ ಸಿಮಗೆ ಎಷ್ಟೋಂದ ನಾಲ ಹೇಳಿದೆನು, ಕೇಗಲೂ ಅಳತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯವನ್ನೇ, ಹೊಷ್ಟಿಯೇ ಅವರ ದೇವರು, ನಾಜಿಕೆ ಕೆಲನಗಳಲ್ಲಿಯೇ

ಅವರ ಗೊರವವು, ಅವರು ಪ್ರಹಂಜದ ಕಾರ್ಯಗಳ ಮೇಲೆ ಮನಸ್ಸಿಡುವರು (3:18, 19).

ನಿರ್ದಿಷ್ಟವಾದ ಅನ್ವಯಿಸುವಿಕೆ

ಹೊಲನು ತನ್ನ ಹಿಂದಿನ ಪ್ರವಾಸದಲ್ಲಿ ಮೂರು ಜನ ಕೆಷ್ಟ ಮಾದರಿಯ ಜನರ ಕುಲತು ತನ್ನ ಹೃತಿಕೆಯಲ್ಲಿ ತಿಜಸಿರಬಹುದು (ಫಿಂಪ್ಪ 3:1). ಅವರ ಬಗ್ಗೆ ಅವನು ಈಗಾಗಲೀ ಎಜ್ಜಲಕೆ ನೀಡಿದ್ದಲಿಂದ, ಫಿಂಪ್ಪಿ ನಬ್ಬಿಯವರು ಅವರ ಬಗ್ಗೆ ತಿಜದ್ದಿದರು - ಅಂಥವರ ಕುಲತು ತಿಜಯಬೇಕಾದರೆ, ಮೊದಲನೆ ಅಧ್ಯಾಯದಲ್ಲಿಯೇ ಆ ವಿಷಯವು ಅಡಗಿರುತ್ತದೆ ಎಂಬ ಅಂಶವನ್ನು ಕೆಲವು ಬರಹಗಾರರು ತಿಜಸಿರುವರು: ವಜನ 2ರಳ್ಳ ಯೆಹೂದ್ಯರನ್ನಾಗಿ ಮಾರ್ಗ ದಿನುತ್ತಿದ್ದ ಬೋಳಧರರ ಕುಲತು ನೋಡುತ್ತೇವೆ “ಅವರು ಶಿಲಾಬೆಯ ಸೈಲಿಗಳು” ಎಂದು ನೋಡುತ್ತೇವೆ. ಯಾಕಂದರೆ ಅವರು ಕರ್ಮಮಾರ್ಗದಿಂದ ನೀಡಿ ಉಂಬಾಗುತ್ತದೆ ಎಂದು ಬೋಳಿನುತ್ತಿದ್ದರು (ಯೆಹೂದ್ಯರು) ಈ ವಿಷಯವು ಕ್ರಿಸ್ತನ ಮರಣವನ್ನು ನಿರಘರಕ ಪಡಿಸುತ್ತಿತ್ತು (ಗಳಾತ್ 2:21). ಅಂಥವರು, ಅಂತ್ಯವು “ನಾಶನವೇ,” “ಕರ್ಮಮಾರ್ಗದಿಂದ ನೀಡಿತವಂತರಾಗಬೇಕೆಂದಿದ್ದಿರೋ ಅವರು ಕ್ರಿಸ್ತನಿಂದ ಅಗಲಹೋದರು” (ಗಳಾತ್ 5:4). ಕರ್ಮಮಾರ್ಗವನ್ನು ಅನುಸರಿಸುವವರ ಕುಲತು “ಹೋಣಿಯೇ ಅವರ ದೇವರು” ಎಂದು ವ್ಯಾಖ್ಯಾನಿಸಲಾಗಿದೆ. “ಅವರು ತಮ್ಮಿಲ್ಲಯೇ ಹೆಚ್ಚಿ ಹಡುವವರಾಗಿದ್ದಾರೆ,” ಅವರು ಈ ಲೀಡೆ ಹೆಚ್ಚಿ ಹಡ್ಡಿದ್ದಿಂದ ದೇವರ ನೀಡಿಗೆ ಡಾರವಾದರು. (“ಸುಸ್ತಿ”ಯ ವಿಷಯದಲ್ಲಿ ಅವರಿಗ್ಗೆ ಹೆಚ್ಚಿಕೆದ ಕ್ರಿಂಣವನ್ನು ನೋಡುತ್ತೇವೆ, ಅದನ್ನು “ಬೆತ್ತಲೆ” ಎನಕ್ಕೆ ಹೋಲಿಸಲಾಗಿದೆ [ಬ್ರಿಂಕ 1:11; ನೆಕೆಬೀಯ 3:5].) ಈ ಯೆಹೂದ್ಯ ಮತದವರು “ಲಾಕಿತ ವಿಶಯಗಳಲ್ಲ ತಮ್ಮ ಮನಸ್ಸಿನ್ನು ಕೇಂದ್ರಿಕಲಿಸಿದ್ದರು” ಸಂಪರ್ದಾಯ ಮತ್ತು ಸಂನೂರ್ಜಿಗೆ ಹೂಮುಲ್ಯತೆ ನೀಡಿದ್ದರು.

ಫಿಂಪ್ಪ 3:18, 19ರ ಹೇಳಿಕೆಯಲ್ಲಿ, ಕೈಸ್ತರು ಇಷ್ಟಬಂದ ಲೀಡಿಯಲ್ಲಿ ಜೀವಿಸಬಹುದೆಂಬ ಹೇಳಿಕೆಯನ್ನು ನುಳ್ಳಿ ಪ್ರವಾದಿಗಳು ಬೋಳಿನಲ್ಲಿ ನಿಹಾಯವಾಯಿತು¹⁰ ಎಂದು ಕೆಲವು ಬರಹಗಾರರು ನಂಜಿಯಾರು, ಅಂಥವರು “ಕ್ರಿಸ್ತನ ಶಿಲಾಬೆಗೆ ಸೈಲಿಗಳು ಎಂದು ತಿಜಸಿದರು” ಯಾಕಂದರೆ, ಶಿಲಾಬೆಯ ನ್ಯಾಧರಕ್ಕೂ ಹಾಹಕ್ಕೂ ಸಂಪೀಡವಾಗಿರುತ್ತದೆ (ನೋಡಿಲ ಮತ್ತಾಯ 16:24). ಅವರ ಅಂತ್ಯವು “ನಾಶನ,” “ಶಾಲಿಲಕ ಭಾವದ ಕರ್ಮಗಳಿಂದ, ದೇವರ ರಾಜ್ಯವನ್ನು ಹೊಂದುವದು ಅನಾದ್ಯ” (ಗಳಾತ್ 5:19-21). ಅವರು ತಮ್ಮನ್ನು ಶಾಲಿಲಕ ಅಭಿಭಾಷಿಗಳಿಗೆ “ಒಟ್ಟಿಸಿಕೊಣಿದ್ದಿಲಿಂದ,” ಮತ್ತು ಅವರು ಮನಸ್ಸು “ಕೇಂದ್ರಿಕೃತ ವಾಗಿತ್ತು.”

ಅವರು ಯಾರೇ ಅಗಿರಬಹುದು, ಅನೇಕರೇ ಅಗಿರಬಹುದು, ಅದರೆ ಅವರ ಕುಲತು ಹೊಲನಿಗೆ ಬೇಸರವಾಯಿತು. ಗ್ರೀಕ್ ಹಿನ್ನೆಲೆಯಲ್ಲ “ಅವರನ್ನು ಶಿಲಾಬೆಗೆ ವಿರೋಧಿಗಳು” ಎಂದು ಕರೆದನು, ಅವರ ಕುಲತಾಗಿ ಬರೆಯಿವಾಗ, ಹೊಲನು ಸಂತಾಪಹಣ್ಣನು. ಫಿಂಪ್ಪ 3:18ರ “ಅಳತ್ತು” ಎಂಬ (GK.: *klaiōn*) ಅನುವಾದವು, “ಶಭ್ಯಮಾಡುತ್ತಾ ವೇಧನೆಯಾಯಿಂದ ಅಶುವ್ಯದು ಎಂಬ ಅಧರವಾಗಿದೆ”¹¹ ಆ ವಿರೋಧಿಗಳ ಫಿಂಪ್ಪಿಯವರಿಗೆ ಅಡಜಣ ಉಂಟುಮಾಡಿದ್ದಿಂದ ಹೊಲನ ದುಃಖಹಣ್ಣನು.

ನಾಮಾನ್ಯವಾದ ಅನ್ವಯ

ವಜನ 18 ಮತ್ತು 19ನ್ನು ಆಳವಾಗಿ ಅಧ್ಯಯನ ಮಾಡುವಾಗ, ನನ್ನ ಮನಸ್ಸಿಗೆ ಎರಡು ಅಲೋಚನೆಗಳು ಬರುತ್ತವೆ. ಮೊದಲನೆಯದಾಗಿ ಧಾರ್ಮಿಕ ಕಟ್ಟಳೆಗಳನ್ನು ಉಪದೇಶಿಸುವ, ಮೊನಗಾರರು (ಯೆಹೂದ್ಯರ ಹಳೆ ಒಡಂಬಡಿಕೆಯ ನಿಯಮಗಳನ್ನು ಜನರ ಮೇಲೆ

ಹೇಳುವವರು) ಮತ್ತು ಧಾರ್ಮಿಕ “ಸ್ವಾತಂತ್ರ್ಯವನ್ನು” ಬೋಣಿಸುವವರು ಕುಲತಾಗಿರುತ್ತದೆ. ಎರಡನೆಯದಾಗಿ ಹೌಲನ ಆಲೋಚನೆಗಳನ್ನು ಯಾವುದೇ ಬಿಧಾವಾದ ಧಾರ್ಮಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯ ಅನ್ವಯ ಮಾಡಿಕೊಳ್ಳಬಹುದು. ಈ ವಜನದ ಜಿಂಜಿಂದು ಮುಖವನ್ನು ನೋಡಿ, ಅದನ್ನು ನಾಮಾನ್ವಾದ ಅನ್ವಯ ಎಂದು ತಿಳಿಸಿ ನೋಡಿ.

ತೈಸ್ತಪ್ರಕ್ಷೇ ಶಿಲುಬೀಯ ಮುಖ್ಯವಾಗಿರುತ್ತದೆ. ಅದರೆ ಅನೇಕರು ಆ ಶಿಲುಬೀಗೆ ಬಿರೋಧಿಗ ಶಾಗಿರುವದು ದುಃಖಕರ ನಂಗತಿಯಾಗಿರುತ್ತದೆ. “ಶಿಲುಬೀಯ ಮೂಲಕ ನಾವು ದೇವರೂಂದಿಗೆ ಒಂದಾಗುತ್ತೇವೆ” (ಎಥನೆ 2:16); “... ರಕ್ಷಿಸಲ್ಪಟ್ಟವರಿಗೆ ಅದು ದೇವರು ಶಕ್ತಿಯಾಗಿರುತ್ತದೆ” (ಇ ಕೊಲಂಧ 1:18). ಹೌಲನು ಕೊಲಂಧವರಿಗೆ ಬರೆದು, “ನಾನು ಶಿಲುಬೀಗೆ ಹಾಕಲ್ಪಟ್ಟವನಾದ ಯೇನು ತೈಸ್ತನನ್ನೇ ಹೊರತು ಬೇರೆ ಯಾವದನೂ ತಿಜಯದವನಾಗಿ ನಿಮ್ಮಿಳ್ಳ ಇರುವೆನೆಂದು ತೀರ್ಮಾನಸಿಸಿದೆನು” ಅಂದನು (ಇ ಕೊಲಂಧ 2:2). ಪುನಃ ಅವನು ಬರೆದು, “ನಂಗಾದರೋ ನಮ್ಮ ಕರ್ತವ್ಯಾದ ಯೇನುತ್ತಿನ್ನನ ಶಿಲುಬೀಯ ಬಿಷಯದಲ್ಲಿ ಹೊರತು ಹೆಚ್ಚಿಕೆ ಹಡುವದು ಬೇಡವೆ ಬೇಡ ಅಂದನು” (ಗಲಾತ್ಯ 6:14). “ಶಿಲುಬೀಯ” ಕುಲತು ಮಾತನಾಡುವಾಗ, ಅದು ಒಂದು ಮರದ ತುಂಡಾಗಿರುತ್ತದೆಯಷ್ಟೇ, ಅದರ ಚೇಳಿ ಅತನು ನತ್ತನು, ಅದರೆ ಆ ಶಿಲುಬೀಯಲ್ಲಿ ಇರುವಂಥ ಮಹತ್ವದವಾದ ತಾತ್ಪರ್ಯವೇನೆಂದರೆ, ಆತ್ಮಗಳ ರಕ್ಷಣೆ, ನ್ಯಾಥಕ್ಕೆ ಇಲ್ಲವೆಂದೇಳಬಹುದು, ಮತ್ತು ಮುಂತಾದವು.

ನರ್ತವೇದವು ತಿಜನುವ ಯೇನುಬಿನ ದೈವತ್ವ ಮತ್ತು ಶಿಲುಬೀಯ ಮರಣದ ಅಗತ್ಯತೆಯನ್ನು ಸಿರಾಕಲನುವವನು, ಶಿಲುಬೀಯ ಬಿರೋಧಿಯಾಗಿರುವನು, ಶಿಲುಬೀಯ ನಂದೇಶವು ಅನಗತ್ಯ ಎಂದು ಬೋಣಿಸುವ ಧರ್ಮಗಳು, ವೈಲಾಂಗಾಗುತ್ತವೆ, ಇದರಲ್ಲಿ ಒಳ್ಳಿಯ ಜೀವಿತವನ್ನು ಜೀಬಿಸಿದರೆ ನಾಕು, ನಾವು ಪರಲೋಕಕ್ಕೆ ಹೋಗುವೆವು ಎಂದು ನಂಬಿವಾದರು ನಹ ಬಳಗೊಂಡಿರುವರು. ಅಹನಂಜಗಸ್ತ್ರಾದ ತೈಸ್ತರು ನಹ ಶಿಲುಬೀಯ ಬಿರೋಧಿಗಳು ಯಾಕಂದರೆ, ಅವರ ದೈವಭಕ್ತಿಯಲ್ಲಿ ಜೀವಿತ ಮತ್ತು ಹಣ್ಣಾತ್ಮಾಪಹಡದ ಜೀವಿತದ ಮೂಲಕ “ತಿರುಗಿ ದೇವರ ಮಗನನ್ನು ಶಿಲುಬೀಗೆ ಹಾಕುವವರಾಗಿದ್ದಾರೆ” (ಅಜ್ಯಯ 6:6). ಶಿಲುಬೀಯ ಬಹಳಷ್ಟು ಬಿರೋಧಿಗಳು, ತಾವು ಕುಳಿತೆಯವೈಲಿಗಳು ಎಂದು ಹೇಳಿಕೊಳ್ಳುವದಿಲ್ಲ; ಅದರ ಕುಲತು ಅಲವು ನಹ ಅವರಿಗೆ ನಿಂತಿರುವದಿಲ್ಲ. ಹೇಗೆದ್ದರೂ, ಅವರ ಬೋಧನೆಗಳ ಮೂಲಕ, ತಾವು ಶಿಲುಬೀಯ ಬಿರೋಧಿಗಳು ಎಂದು ತೋಷದಿಸಿಕೊಳ್ಳುವರು.

ಅಹನಂಜಗಸ್ತ್ರಾದಗೂ ಮತ್ತು ಅಬಿಧೇಯಗಾಗೂ ನಾಶನವೆ ಅವರ “ಅಂತ್ಯವಾಗಿದೆ.” (ರ್ಯಿಂಕ್ ಹದದ ಅಭೋಽಭಯ) ಎಂಬುದಲಿಂದ “ನಾಶನ” ಎಂಬ ಹದವು ಅನುವಾದ ಗೊಂಡಿದೆ. ಅನ್ವಯಿಗೆ, “ಬಿರೋಧಿಗಳ ನಾಶನ” ಎಂದು ಹೇಳಲಾಗಿದೆ (1:28); ಅಧಿಭಾಗಾದ ತೈಸ್ತರ ಕುಲತಾಗಿಯೂ ಈ ಮಾತನ್ನು ಹೇಳಲಾಗಿದೆ. ಯಷ್ಟರ ಅಂತಿಮ ತೀವ್ರೆ ಎಂದು ಹೇಳಲಾಗಿದೆ (ನೋಡಿಲ ಮತ್ತಾಯ 7:13; 2 ಹೆತ್ತನು 3:7; ಪ್ರತಿಷ್ಠಾನ 17:8, 11).⁹ CEVಯಲ್ಲಿ “... ಅವರು ನರಕ ಹಾತು ಎಂಬುದಾಗಿದೆ!”

ಹೌಲನ ಮುಂದಿನ ವಾಖ್ಯಾನವು, ಅಂತ್ಯದ ಕುಲತು ಹೇಳುತ್ತದೆ: “ಹೊಣೆಯೇ ಅವರ ದೇವರು” ಅಂದರೆ, ಅವರ ತುಮುಳ ಆದ್ಯತೆಗಳು ಇವುಗಳ ಅವರ ಜೀವನವನ್ನು ಹತೋಣ ಯಲ್ಲಿಡುತ್ತದೆ. “ಹಸಿವು” ಎಂಬ ಹದದ ಬದಲು ರ್ಯಿಂಕ್ ಭಾಷೆಯಲ್ಲಿ “ಹೊಣೆ” ಎಂಬ ಅಥವಿದೆ (ನೋಡಿಲ KJV). ಅಹಾರದ ಕುಲತು ಹೌಲನ ಹೇಳಿಕೆ ಇರಬಹುದು. ಮತ್ತು ಅದರ ಸಂಗಡ (ಹೊಣೆಭಾಕರನ: ನೋಡಿಲ ಧರೋಽಹದೇಶಕಾಂಡ 21:20; ಜ್ಞಾನೋಂತಿ 23:21; 28:7; ತೀವ್ರ 1:12). ಅಥವಾ ಇತರೆ (ಹಾನ, ಮಾದಕವನ್ನು ಮತ್ತು ಇತರೆ). ಅವನ ಮಾತುಗಳ ಶಿಲರಕ್ಕೆ ನಂಬಿಂಥ ಹಣ್ಣಿರಲೂ ಬಹುದು, ಅನ್ವಯಿತ ಜಟುವಣಿಕೆಗೂ ಒಳಪಟ್ಟಿರಬಹುದು.¹⁰ NCVಯಲ್ಲಿ “ಅವರು ದೇಹದ ಇಳ್ಳಿಗಳನ್ನು ಹೂರ್ಪನುವವರು”

ವಂಬುದಾಗಿದೆ. ಅವನ್ ಆಲೋಚನೆಗಳನ್ನು ಇನ್ನೊಮ್ಮೆ ವಿಸ್ತೃತಿನಬಹುದು. ರೋಮಾಸ್ತರ 16:17, 18ರಲ್ಲಿ ಇದೇ ಲೀಟಿಯ ವಾಯಾರ್ಥನಬಿದೆ. ನುಳ್ಳು ಶ್ರವಾದಿಗಳು ಮತ್ತು ನಭೈಯಲ್ಲಿ ಬಿಖಜನೆ ಮಾಡುವ ವ್ಯಕ್ತಿಗಳ ಕುಲತಾದ ಮಾತಾಗಿರುತ್ತದೆ. ಒಬ್ಬರು ಪ್ರೇರ್ಯತ್ವಿಕವಾದ ಆಶೀರ್ಜನ್ನೇ ಹೂಮ್ಯಾ ಮಾಡುವ ಕುಲತು ಈ ಹಾಕ್ಯರಲ್ಲಿ ಬರೆಯಲ್ಪಟ್ಟಿರುತ್ತದೆ. ನ್ನಾರ್ಥವು ಮನುಷ್ಯನನ್ನೊ ಯಾವಾಗಲೂ ಶೋಳಣಿಯಲ್ಲಿದ್ದುತ್ತದೆ!

ಈ ದಿನಗಳಿಗೆ ಸಂಬಂಧ ಹೆಚ್ಚಿನ ವಿಷಯವನ್ನು ಹೊಲಿಸು ಈ ಮುಂದಿನ ಅಂಶದಲ್ಲಿ ತೋಳಿಸಿರುವನು “ನಾಜಿಕೆ ಕೆಲಸಗಳಲ್ಲಿಯೇ ಅವರ ಗೌರವ” “ಗೌರವಕ್ಕೆ” ಬದಲಾಗಿ “ಹೆಚ್ಚಿಕೆ” ಎಂಬ ಹೆಚ್ಚಿನ ಮಾಡುವದರಲ್ಲಿರುವ ನಿಸ್ತಾರೆಗಳು ನಹ ಸಲಿಯಾದದ್ದೆ CEVಯಲ್ಲಿ “ಅವರ ಅವಮಾನ ಕಾಯಂಗಳ ಕುಲತು ಕೊಳ್ಳಿಕೊಳ್ಳುವರು,” ಇದರ ಕುಲತ ಅನೇಕ ಉದಾಹರಣೆಗಳು ನನ್ನ ಆಲೋಚನೆಗೆ ಬಿಂದುವಿನ್ನು ಒಳಗೊಂಡಿರುತ್ತವೆ:¹¹

- ಅನ್ವೇತಿಕ ಜಟುವಣಕೆಯ ಬಗ್ಗೆ ಜನರು ಕೊಳ್ಳಿಕೊಳ್ಳುವರು.
- ಯೋವನಸ್ಯಾರು, ಅವರು ಕಳೆದ ರಾತ್ರಿಯಲ್ಲಿ ಉಪಯೋಗಿಸಿದ ಮಾಡಕ ವಸ್ತು ಹಾಗೂ ಕುಡಿತದ ಬಗ್ಗೆ ಕೊಳ್ಳಿಕೊಳ್ಳುವರು.
- ವೃದ್ಧಹಾರದಲ್ಲಿ ಅವರು ಮಾಡಿದ ಬಗ್ಗೆ ಮದ್ಯಮ ವಯಸ್ತರು ಕೊಳ್ಳಿಕೊಳ್ಳುವರು.
- “ಕೆಳ್ಳಿತನ್”ದ ಕುಲತು ಅವರಿಗಿರುವ ತಾಳೆಯ ಬಗ್ಗೆ ಕೆಲವರು ಕೊಳ್ಳಿಕೊಳ್ಳುವರು (ರೋಡಿಲ 1 ಕೆಲಿಂಧ 5:2).
- ಅವಮಾನಕರವಾದ ದೇವದೂಡಣ, ಅಥವಾ ಬೆತ್ತಲೆಂದೂ ಮತ್ತು ಅವಮಾನಕರ ವಾದ ಶ್ರೀಯೆಗಳು, ವೃಜಿಜಾರ್, ಅನಾಜಾರದ ಕುಲತು ಪುಸ್ತಕಗಳು, ನಾಟಕಗಳು ಮತ್ತು ದೂರ ದರ್ಶನದ ಕಾಯಂ ಕ್ರಮಗಳು ಕೊಳ್ಳಿಕೊಳ್ಳುವವರು.

ಯೆರೆಮೀಯಾ 6:15ನ್ನು ನಾನು ನೆನಪು ಮಾಡಿಕೊಳ್ಳುವೆನು: “ಅನಹ್ಯ ಕಾಯಂಗಳನ್ನು ಮಾಡಿ, ಅವಮಾನಕ್ಕೆ ನುಲಿಯಾದರೂ ಎಳ್ಳಿಷ್ಟು ನಾಜಿಕೆ ಹೆಚ್ಚಾಗಿ.” 5:20ರಲ್ಲಿ ನಹ ಸಲಿಯಾದ್ದಂತ್ಯೇ ಬರೆಯಲಾಗಿದೆ: “ಅಯ್ಯೋ, ಕೆಂಪುದನ್ನು ಒಳ್ಳೆದೆಂದೂ ಒಳ್ಳೆದನ್ನು ಕೆಂಪುದೆಂದೂ ಬೋಳಿಸಿ ಕತ್ತಲಾನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ನಾಧಿಸಿ ಕೀರ್ತಿಯ ಸಿಹಿ, ಸಿಹಿಯ ಕೀರ್ತಿ ಎಂದು ಸ್ಥಾಪಿಸುವವರ ಗತಿಯನ್ನು ವಿನೆಂದು ಹೇಳಬಾ!“ ಧಾರುನ್ ಮಾಂಬನ್‌ರವರು ಬರೆದು, “ಇದ್ದು ಹೊಲಿಗಿರುವ ಮನುಷ್ಯನು ... ತಿರುವು ಮುರುವು ಆದ ವೃತ್ತಿಯಾಗಿರುವನು. ಅವನ್ ದ್ವೇಷಬಿರುವಲ್ಲ, ಪ್ರೀತಿ ಇರಬೇಕು; ನಾಜಿಕೆಯಾಗುವಲ್ಲ ಗೌರವವು ಇರಬೇಕು, ಅವನ್ ಗೌರವಬಿರುವಲ್ಲ, ನಾಜಿಕೆ ಇರಬೇಕು.”¹²

ಬಜನ್ 19ರ ಅಂತ್ಯರಲ್ಲಿ ಮುಖ್ಯವಾದ ನಮಸ್ಕರಣನ್ನು ನೋಡುತ್ತೇವೆ: ಹೊಲಿಸಿಂದ ಸಿರಾ ಕರಿನಲ್ಪಟ್ಟವರು “ಅವರು ಹಾಹಂಜದ ಕಾಯಂಗಳ ಮೇಲೆ ಮನಸ್ಸಿಡುತ್ತಾರೆ.” LBಯಲ್ಲಿರುವ ವಾಯಾರ್ಥನ್ವು: ಅವರು ಈ ಲೋಕದಪುಗಳನ್ನೇ ಜಿಂತಿನುವರು. ಜಾಲ್ನ್ ಎಡ್ಮನ್‌ನ್ರಾದ ನಮಸ್ಕರಣ ಬರೆದು, “... ಅವರ ನಮಯವನ್ನು ಮತ್ತು ಆಲೋಚನೆಯನ್ನು ಒಂದು ಬೆಲೆಯ ಬಿತ್ತಿನೆಂಜಿನಿಯರುತ್ತದೆ.”¹³ ಅವರ ಮನಸ್ಸಿನ ಹಲಹಿತಿಯನ್ನು ಈ ಲೀಟಿ ವಿಶ್ವಾಸಿನಬಹುದು. ಅವರು ತಮ್ಮ ಅಭಿಲಾಷಗಳ ಸಿಬಿತ್ತ ನರಕಕ್ಕೆ ಹಾತ್ರರಾಗಿರುವರು, ಅದಾಗ್ಯು ಲೋಕ ವಿಷಯಕ್ಕೆ ತಮ್ಮನ್ನು ನಂಬಬೇಕಿಸಿದಪರಾಗಿರುವರು.¹⁴

ಈ ಭಾಬಿಗೆ ಸಂಬಂಧಪಟ್ಟವರು ಯಾರಾ ಎಂದು ನಮಗೆ ತಿಂಡಿರುವದಿಲ್ಲ, ಆದರೆ ಅಂಥವರು, ಫಿಲಾಷ್ಟಿಯ ಕೈನ್ತುರ ಜೀವಿತಕ್ಕೆ ಹೂಭಾವ ಜಿರಬಹುದು ಎಂದು ಹೊಲಿಸು ತಿಂಡಿನು. ಅವರು ನುಲಿತಿನಲ್ಪಟ್ಟರುವ ವೃತ್ತಿಗಳಾಗಿದ್ದರೆ ಹೊಲಿಸು ಜಿಂತಿನ್ನಿರಲ್ಲ. ಒಂದು ವೇಳಿ ಅವರು ಹೊರಗಿನ ತೋಳಕೆಯಲ್ಲಿ ಬಡಕಲರು ಮತ್ತು ದೃಢಕಾಯರು ಅಗಿರಬಹುದು.

ಈ ದಿನಗಳಲ್ಲಿಯು ನಿಕಟ, ಈ ಬಿಧಿವಾದ ಒಂದು ಸೇನೆಯು ಇತ್ತು. ನಮ್ಮ ದಿವಸಗಳಲ್ಲಿರುವ ಜಾಕ್ಷನ್‌ಕ್ಯಾರ್ಡ್ ಇರುವವರು ಮತ್ತು ಅಕ್ಷರ್‌ಕವಾಗಿರುವ ವ್ಯುತ್ಪಿಣಿ ನಿಕಟ ಈ ಸೇನೆಯಲ್ಲಿ ಇರುವವರಾಗಿದ್ದಾರೆ. ಸಿನಿಮಾ ನಟ - ನಟಯರು, ಉತ್ತಮ ಬರಹಗಾರರು, ಅಂತರಾಷ್ಟ್ರೀಯ ಅಂಗಾರರು, ಶ್ರೀಸ್ಥಿ ಹಾಡುಗಾರರು, ಮತ್ತು ನಂಗಿರುವವರು, ರಾಜಕೀಯ ವ್ಯಕ್ತಿಗಳು ... ಮತ್ತು ಹಣ್ಣಿಯ ಬೆಳೆಯುತ್ತದೆ. ಇದರಲ್ಲಿ ಸ್ವೇಹಿತರು, ನೆರೆಯುವರು, ಅರುವಾ ಕುಟುಂಬದ ಇತರೆ ಸದಸ್ಯರು ಸೇರಿರುವರು. ಅವರು ಯಾರೇ ಇರಲ, ತಮ್ಮ ನಂದೆಶದಲ್ಲ ನಾಮಾನ್ಯವಾದ ಬಿಷಯವನ್ನು ಹೊಂದಿರುವರು: “ಈ ಪ್ರಪಂಚವು ಲೀಕ್ಟ್‌ಕ್ರೆ ಭಾರತ” ಎಂದು ಹೇಳುತ್ತಾರೆ. ಈ ಪ್ರಪಂಚದ ಅಲೋಚನೆಯನ್ನು ಮಾಡುವ ಅಷಾಯದಲ್ಲ ನಾಬಿರುವೇವು. “ನಾವು ಲೋಕದಲ್ಲಿದ್ದರೂ” - “ಲೋಕದವರಾಗಿ ಇಲ್ಲದೆ ಇರುವುದು ಕಷ್ಟಕರವೇ!”

ಪ್ರಪಂಚವನ್ನು ಆತುಕೊಂಡಿರುವವರನ್ನು ನಾವು ಅನುಕರಿಸಬಾರದು. ಇದಕ್ಕೆ ತಡ್ಡಿರುದ್ದವಾಗಿ, ಯಾರು ತಮ್ಮ ಮನಸ್ಸನ್ನು ಮೇಲೆಯವರುಗಳ ಮೇಲೆ ಇಟ್ಟಿರುವರೋ, ಅಂಥವರನ್ನು ಅನುಕರಿಸಬೇಕು. ಅಭಿಹಾಮನು, ಕಾಣದೆ ಇರುವದನ್ನು ಕಂಡನು: “ಘಾಣಾನದ ದೇಶದಲ್ಲಿ ಹರದೆಶದವನಂತೆ ಇದ್ದನು, ಶಾಶ್ವತವಾದ ಅಸ್ತಿತ್ವಾರವುಳ್ಳ ಹಣ್ಣಿಣಿದ ಮೇಲೆ ದೇವರು ನಂತಳ್ಳಿಸಿ ಸಿಬುಸಿದ್ದ ಪಟ್ಟಣವನ್ನು ಎದುರು ನೊಳಿಸುತ್ತಿದ್ದನು, ಅಂಥವರನ್ನು ಅನುನಳಿಸಬೇಕು” (ಇತ್ಯಾಯ 11:8-10).

ನಾಥನೆಗೆ ಒಂದು ಖ್ಯಾತಿ (3:20-4:1)

ಹೌಲನು ರೋಮಾಪ್ರರದಲ್ಲಿದ್ದ ತನ್ನ ಓದುಗಳಿಗೆ ಈ ವ್ಯಾಖ್ಯಾವನ್ನು ನಂಜಿತ್ತುವಾಗಿ ತಿಳಿಸಿ: “ಇಹಲೋಕದ ನಡವಳಿಕೆಯನ್ನು ಅನುನಳಿಸಿದೆ ನೂತನ ಮನಸ್ಸನ್ನು ಹೊಂಡಿಕೊಂಡು ಹರಲೋಕಭಾವದವರಾಗಿ” ಎಂದನು (ರೋಮಾಪ್ರ 12:2). ಕೊಲೊನ್ಸೆಯವರಿಗೂ ಇದೇ ಅಲೋಚನೆಯನ್ನು ನಿಂಡಿ: “ಮೇಲೆಯವಂಥವುಗಳ ಮೇಲೆ ಮನಸ್ಸಿಡಿಲ, ಭೂನಂಬಂಥವಾದವರುಗಳ ಮೇಲೆ ಇಡಬೇಡಿಲ” ಅಂದನು (ಕೊಲೊನ್ಸೆ 3:2). ಕೊಲೊನ್ಸೆಯ ಬಿಷಯವನ್ನು ಫಿಲಾಂಟ್ ಅನುವಾದವು: “ನಿಮ್ಮ ಹೃದಯವನ್ನು ಹರಲೋಕದ ನಂಗತಿಗಳಿಗೆ ನಿಂಡಿ, ಕಳೆದು ಹೊರಿಸುವ ಶ್ರಾವಣಿಕ ಬಿಷಯಕ್ಕೆ ನಿಂಡಬೇಡಿಲ.”

ಹರಲೋಕದ ನ್ಯಾನ

ಅವರು ಹರಲೋಕದ ಒಂದು ನಂಗತಿಯಾದ, ಹರಲೋಕದ ಸ್ಥಳಕ್ಕೆ ತಮ್ಮ ಹೃದಯವನ್ನು ಒಳಿಸಬೇಕಿತ್ತು, ಕೆಷ್ಟೆ ನಿದರ್ಶನಗಳ ಕುಲಕು ಫಿಅಪ್ಪಿಯವರನ್ನು ಎಜ್ಜಿಲಿಸಿದ ನಂತರ, 3:17ರಲ್ಲಿ¹⁵ ಹೌಲನ ಅಲೋಚನೆಯ ನಾಲು ಶ್ರಾರಂಭವಾಯಿತು. ಅವರು ಬರೆದು: “ನಾವಾದರೋ ಹರಲೋಕ ಸಂಸ್ಥಾನದವರು” (3:20).¹⁶ (ಪ್ರೋತ್ಸಾಹಿಸುವುದ್ದೇ ಎಂಬ ಅಕಾರ) ನಾಮಹಡದ ಕ್ರಿಯೆಯಲ್ಲ “ಯೋಂಗ್ಯಾರಾಗಿ ನಡೆದುಕೊಳ್ಳಲಿ” 1:27. ಕಿಂದಿನಂತೆ, ಮಫೆತ್ ತಜುರ್ ಮೆಯಲ್ಲ 3:20ರಲ್ಲ “ನಾವು ಹರಲೋಕದ ಸ್ವೇಂತ್ರದವರು” ಎಂಬುದಾಗಿದೆ ಇದರ ಉಳಿಯೆ ಫಿಅಪ್ಪಿಯವರಿಗೆ ಬಿಳಿಂಬಾದ ನಂದೆಶವನ್ನು ನಿಂಡಿತ್ತು ಯಾಕೆಂದರೆ, ಫಿಅಪ್ಪಿಯು ರೋಮಾಪ್ರರದ ಒಂದು ಕ್ಷೇತ್ರವಾಗಿತ್ತು, ರೋಮಾಪ್ರರದವರು, ರೋಮಾಪ್ರರವನ್ನು ನಾನಾಜ್ಞಿನುತ್ತಿದ್ದರು. ಅವರಿಗೆ ಕೆಲವು ನಮತ್ತಿಗಳನ್ನು ನಿಂಡಿತ್ತಾಗಿತ್ತು, ಮತ್ತು ನಂಬಂಥದ ಹೊಳೆಯನ್ನು ನಿಂಡಿತ್ತಾಗಿತ್ತು, ಅದರ ನಿಯಮಗಳನುನಾರವಾಗಿ ಆಡಜತವು ನಡೆಯಿತ್ತಾಗಿತ್ತು, ಅದರ ಮಹತ್ವದ ಮೇಲೆ ಅವರ ನಿಲಂಜಿತ್ತಾಗಿತ್ತು ಅವಲಂಜಿತ್ತಾಗಿತ್ತು, ಅವರು ರೋಮಾಪ್ರರದ ಅಲೋಚನೆಯನ್ನು ಮತ್ತು ನಂಷ್ಟುತ್ತಿಯನ್ನು ತುಂಬಿರ ಪಡಿಸುವ ಹಂಗಿನವರಾಗಿದ್ದರು.

ಕೈನ್ಯರಾದ ನಾವು, ಈ ಲೋಕದ ಕುಲಕು “ನಾವು ಇಲ್ಲ ತ್ವಾಸಿಗಳಾಗಿದ್ದೇವಂದು”

ತಿಜದುಕೊಳ್ಳಬೇಕು (ಒಂದು ಸಂಸ್ಥಾನದವರು, ಇನ್ನೊಂದು ಸಂಸ್ಥಾನದಲ್ಲಿ ನೆಲೆಸಿರುವರು), “ತಾವು ಭೂಬಿಯ ಮೇಲೆ ಹರಡೆಳಿದದವರು ಶ್ರವಾಸಿಗಳು ಅಗಿದ್ದೇವೆಂದು ಒಟ್ಟುಕೊಳ್ಳಬೇಕು” (ಇಜಿಯ 11:13; ನೋಡಿಲ 1 ಪೇತ್ತೆ 2:11). “ಅವರವರ ಹೆನರುಗಳ ಜಿವಭಾಧ್ಯರ ಹೆಚ್ಚಿಯಲ್ಲಿ ಬರೆದವೆ” (ಫಿಇಷ್ಟಿ 4:3; ಇಜಿಯ 12:23). “ಭಾಲೆಲೈಕವು ನಮಗೆ ತಾತ್ತ್ವಾಕ ವಿಜಾನವಾಗಿದೆ” ಹರಲೋಕವು ನಮ್ಮೆ “ಸಿಕ್ಕವಾದ ವಿಜಾನವಾಗಿದೆ.” ರೋಮನ್ಸುರ ಇತರ ಕ್ಷೇತ್ರಗಳಂತೆ ನಮಗೆ ಕೆಲವು ಸವಲತ್ತುಗಳು ಲಭ್ಯವಿದೆ, ಹಾಗೂ ಕೆಲವು ಜವಾಬ್ದಾರಿಯುಕ್ತ ಹೊಣೆಗಳಿಗೆ ಇರುತ್ತದೆ. ನಾವು ಹರಲೋಕದ ತಂದೆಗೆ ಸಂಬಂಧಪಟ್ಟಿರುವೆಂದು, ಆ ರಾಜ್ಯದ ನಿಯಮಗಳಂತೆ ನಾವು ಜೀವಿಸಬೇಕು, ಆತನ ಮಹಿಮೆಯಲ್ಲಿ ನಮ್ಮೆ ಭರವನವು ಕೇಂದ್ರಿ ಕೃತವಾಗಿದೆ - ನಾವು ಕೈನ್ಯ ಸತ್ಯಗಳನ್ನು ಪ್ರಜ್ಞರಹಡಿಸುವ ಹಂಗಿನವರಾಗಿದ್ದೇವೆ.

ಜರಲೋಕದ ವ್ಯಕ್ತಿ

ಫಿಲಿಪ್ಪಿಯವರು ಹರಲೋಕದ ವ್ಯಕ್ತಿಯ ಮೇಲೆ ಮನಸ್ಸಿಡಬೇಕು ಎಂದು ಹೊಲನು ಬಯಸಿದನು. ಅವನು ಮುಂದುವರಿಸಿ, “ಕರ್ತನಾದ ಯೇಂಸುಕ್ರಿಸ್ತನು ಅಲ್ಲಂದಲೇ ರಕ್ಷಕನಾಗಿ ಬರುವದನ್ನು ಎದುರನೊಳಬುತ್ತಾ ಇದೆಂದೆ” (3:20ಇ). (3:10, 11) ರಲ್ಲಿ ಹೊಲನು ಕರ್ಣಾಗಲೇ ಕರ್ತನು ಬರುವ ಕಡೆ ದಿನವನ್ನು ಎದುರನೊಳಬುತ್ತಿದ್ದನು ಎಂದು ತಿಜನಲಾಗಿದೆ. ಅಲೆಕ್ಸಾಂಡ್ರೋ ಮೊಂಬಿಯರ್ ಬರೆದು,

ನಾವು ಅನೇಕ ಬಿಷಯಗಳನ್ನು ಎದುರು ನೊಳಬುತ್ತಿರುವೆವು: ಹಾಕದ ಸಸ್ವಿಧಿಯಂದ ಹಾಳ ಮತ್ತು ಶೋಧನೆಯಂದ ಜಡುಗಡೆಯಾಗುವ ಸಮಯ, ಹಾಗೂ ಉನ್ನತ ರಾದ ಅಲ್ಲಾಹು, ಯೀಶಾಯ, ಮತ್ತು ಹೊಲನನೇ ಎದುಗೋಳಿಸುವ ಸಮಯ. ಭಾಂಗಂಡಲದಲ್ಲಿ ನಾವು ಅಲಿಟ್ಟದ ಭೀಯರನ್ನು ಹರಲೋಕದ ತ್ರಭಾವವನ್ನು ನೊಳಬುತ್ತೇವೆ. ಇವೆಲ್ಲಕ್ಕಿಂತ ಖರಿಲಾಗಿ, ಹರಲೋಕದ ದೃಷ್ಟಿಯನ್ನು ಮತ್ತು ಸವರಿಷಯದ ನಕಲ ಅರ್ಥವನ್ನು ನೀಡುವ, ಒಬ್ಬ ವ್ಯಕ್ತಿಯ ಸಂಗಡ ದೊಡ್ಡ ಸಮಾಹವನ್ನು ನೊಳಬುತ್ತೇವೆ. ಆತನಿಗೆ ಮಾತ್ರ ಮಹಿಮೆಯಾಗಿ... ಆತನು ರಕ್ಷಕನು ಕರ್ತನಾದ ಯೇಂಸು ಕ್ರಿಸ್ತನೆ - “ಆಗ ನಾವು ಯಾವಾಗಲೂ ಆತನ ಸಂಗಡ ಇರಬೇವು ಎಂದು ಹೊಲನು ಇನ್ನೊಂದು ಸ್ಥಳದಲ್ಲಿ ಬರೆದಿರುವನು.”¹⁷

ಯೇಂಸು, ತನ್ನ ಶಿಷ್ಯರ ಸಂಗಡ ಕಳೆದ ಕಡೆಯ ಗಳಿಗೆಯಲ್ಲಿ ಅವರ ಬಿಂಗೆ ತಿರುಗಿ ಬರುವನು ಎಂಬ ವಾಗ್ದಾನವನ್ನು ಮಾಡಿದನು (ಯೋಹಾನ 14:1-14). ಆತನು ಹರಲೋಕಕ್ಕೆ ಏಲಹೊಳಗೊಂಡಾಗ, ಆತನನ್ನು ನೊಳಬುತ್ತಿದ್ದವರಿಗೆ, ಇಬ್ಬರ ಪುರುಷರು ಫಂಕ್ಟನೆ ಅವರ ಹತ್ತಿರ ನಿಂತುಕೊಂಡು, “ನೀವು ಯಾಕೆ ಆಕಾಶದ ಕಡೆಗೆ ನೊಳಬುತ್ತಾ ನಿಂತಿದ್ದಿಲಿ? ನಿಮ್ಮ ಬಿಂಗಿಯಂದ ಆಕಾಶದೊಳಗೆ ನೇಲನಲ್ಲಿಟ್ಟಿರುವ ಈ ಯೇಂಸು ಯಾವ ಲೀಪಿಯಲ್ಲಿ ಆಕಾಶದೊಳಗೆ ಹೊಗಿರುವದನ್ನು ನೀವು ಕಂಡಿರೋ ಆದೇ ಲೀಪಿಯಲ್ಲಿ ಬರುವನು ಎಂದು ಹೇಳಿದರು” (ಅಪ್ಪೆಂತ್ರುಲರ ಕೃತ್ಯಗಳ 1:11). ಕರ್ತನು ಯಾವುದೇ ಸಮಯದಲ್ಲಿ ಬರುವನೆಂದು ಆದಿ ಕೈನ್ಯರು ನೀಲಿಂದೆಯಿಲ್ಲದ್ದರು (ನೋಡಿಲ 1 ಫೆನೆಲೋನಿಕ 4:13-5:2; ತೀರ್ಥ 2:13; ಇಜಿಯ 9:28). ಎರಡನೇ ಬರೋಳಿವು ಅವರ ಜೀವಿತಕ್ಕೆ ಒಂದು ಅರ್ಥವನ್ನು ನೀಡಿಕ್ಕು, ಕೈನ್ಯನ ಬರೋಳಿವು ಅವರಿಗೆ ಭರವನೆಯನ್ನು ನೀಡಿ ಹಿಂಸೆಯ ಸಮಯದಲ್ಲಿ ಅವರಿಗೆ ಧೈರ್ಯವನ್ನು ನೀಡಿಕ್ಕು.

ಅವರು ರಕ್ಷಕನಿಗಾಗಿ ಶಾಯಿತ್ತಿರುವ ಬಿಷಯವನ್ನು ಹೊಲನು ತೀವ್ರವಾಗಿ ಬರೆಯ ಅಲ್ಲ. “ಎದುರು ನೊಳಬುತ್ತಿದ್ದರು” ಅಂದರೆ ಗ್ರೀಕ್ ಭಾಷೆಯಲ್ಲಿ “ಪಹೆಕ್ಸಾಜೆಂಟೋಎಪ್ಸೆ” ಇದು ಎರಡುಪದ ಜೋಡಿಸಿಯಾಗಿದೆ. (ಅಂತ್ರೋ ಮತ್ತು ಎಕ್ಸಿ “ಸ್ಟ್ರೋಕ್ಲಿನು” ಎಂಬ ಅರ್ಥ (ಡೇಕೋಲ

చ్యు) “ఈ పదవన్ను కోన ఒడంబడికేయల్ల ఎంటు నాలి నమూదిసులాగిదే, హైలనే ఇదన్ను ఏటు నాలి పద త్వయోగం మాడియివను ... అదు అవన బిశేషచాద పద చాగిదే. ఆతన బరోణన్ను కార్యాస్తి, ఆతనిగాగి ఆనక్కిఱింద అవచు కాయుత్తిద్ద బిషయశ్శే కి పదవన్ను లుపయోగిసులాగిబే.”¹⁸

ఫిఅప్పి 3:20రల్ల రక్షకను ఎంబ పదవన్ను లుపయోగిసిరువదు ఇదక్కే నూజనేయాగిదే. ఈ బిధద హేషకేయన్ను కోలను ఆగాగే లుపయోగిసిద్దరూ, ఇల్ల మాత్ర లుపయోగిసిరువను. యాకందరే క్రతను బరువాగ, ఆతన జనర క్రియిగళన్ను కులతు ఇదు తితు త్రిత్తు, దేవ భక్తియల్లదవలిగే క్రతను న్యాయాధికతయాగి బరువవనాగిద్దను: ఆదరే తస్తవలిగే, రక్షకనాగి బరాప్రద్దను - అవరన్ను కాపద త్రపంజదింద జడిసలు, సంరక్షిసలు, నిత్యవాగి అవరన్ను తస్త బఱయల్ల ఇష్టుకొళ్ళలు క్రతను బరువాతనాగిద్దను.

ఆది క్రైస్తవ కాగే నాచుగళు, నమ్మి దృష్టికోనపన్ను యేసువిన మేలి ఇడబీఎ ఘత్తు ఆతన బరోణవన్ను ఎదురునోఇబీఎకు. కాగేయే ఆగా “క్రతనాద యేసువే బా” ఎంబుదాగి అవర కాగే నాచుగళు హేషబీఎకు (ప్రకటనే 22:20)!

పరణోక్తద లుధ్యేశ

క్రతను బరువాగ అళ్ళయుక్తరవాద సంగతిగళు జరుగుత్తాయి. నాచేల్లరు క్రైస్తవ న్యాయాన్ధానద ముందే సేరువేపు (మత్తాయ 25:31, 32). బలగడే ఇరువవరు పరణోక్తశ్శే హోసువరు, ఎడగడే ఇరువవరు నరకశ్శే హోసువరు (మత్తాయ 25:34, 41, 46). హేసు వయన్నాదంథ తొలన దేహచు దినే దినే క్షీణసుత్తు ఇరువాగ - ఆ దేహద రక్షణేయే ఒందు సంతోషక్రతరవాద భటనేయాగిరుత్తాయి. అవను కేంఙ, “ఆతను దిఱావస్తేయిళ్ళ నమ్మి దేవవన్ను రహాంతర హడిసి త్రభావపుళ్ళ తస్త దేహద నారాష్యవాగువంతే మాడువను” (ఫిఅప్పి 3:20ఇ, 21ఎ).

“దిఱావస్తేయిల్లరువ”¹⁹ ఎంబుదు ఈగిన నమ్మి దేహద హలస్తియన్ను నూజిసుత్తాడే. ఇదు నాశవాగువ దేహ, రోగిర్స్త, విజారవాగువ, ఘరణద కాగు కొళ్ళయిచ దేహద కులతాగిరుత్తాడే. ఎవానో మలోణోరవరు ఈ దేహద కులతు, “బితయింద భద్రహడిసిద దేహ బలక్షిణతెయింద తట్టల్లట్టద్దు, చేదసేయన్ను హింబాలసి ఘత్తు ఘరణక్కే తులత్తాగువ దేహ ఎందు బిపరిసియవరు.”²⁰ “త్రభావపుళ్ళ దేహ” అందరే పరణోక్తద్దరువ దేహ ఎంబుదాగి యేసువిన “త్రభావపుళ్ళ దేహ” (KJV) ఆతన అసుయాయిగళు పునరుత్థానద సంతర ఆతనిగిరువ దేహవన్సే హోందువరు.

“నారాష్య” ఘత్తు “రహాంతర” ఎంబ పదగళ ప్రాణాతెయన్ను నూజిసుత్తాయి. “రహాంతర” అందరే ర్రిఎం భాషేయల్ల (*metaschematissei*) జోఎడి పదదల్ల *schema* (“అవరల్ల”) “నారాష్య” (*summorphon*) ననో ఎంబుదర హిస్టేలీయ *morphe* ఎంబ పద (“జోఎతెయల్ల”). *Schema* ఎందరే బాహిరవాగి బదలాగలు నాధ్యబియ దేహ *morphe* ఎందరే బదలాగదంత న్యాభావ. క్రతను బరువాగ, బాహిరవాద దేహ ఘత్తు అదక్కే సంబంధ తట్ట స్వభావపు బదలాగుత్తాడే. “క్రైస్తను త్రయ్యక్షనాదరే నాచు ఆతన హాగిరువేందు బల్లెపు” (ఇ యోకాన 3:2)!

హింగాగువదన్ను నాను అధారమాడికొళ్ళప నాధ్యబిదయే? ఇల్ల, అదన్ను నాను

ನಂಜಕೆಯಂದ ಸ್ವೀಕರಿಸುತ್ತೇನೆ. ಎಡ್‌ಮನ್‌ರವರು ಬರೆದು, “ಈ ಹದಗಳು ನಮ್ಮನ್ನು ಕೃಷಿಪಡಿಸುವದಿಲ್ಲ, ಅದರೆ ಅವುಗಳ ನಿಲಾಳೆಯನ್ನು ಹುಟ್ಟಿಸಲು ನಹಾಯಿಸಾಡುತ್ತವೆ”²¹ ಫಿಂಪ್‌ 3:20ರ ಬಿಶೇಷ ಬಿಳ್ಳಿಂಜಣಿಯನ್ನು ಹೊಲನು 1 ಕೊಲಂಧ 15ರಳ್ಳಿ ತಿಖಿಸಿರುವನು:

ನತ್ತಪರು ಹೇಗೆ ಎಜ್ಜನ್‌ಲ್ಯಾಡ್‌ತ್ರೈರ್, ಎಂಥ ದೇಹದಿಂದ ಬರುತ್ತಾರೆ ಎಂದು ಒಬ್ಬನು ಕೇಳಾನು. ಮೂರಢನು ನಿನು: ನಿನು ಜತ್ತುವ ಜಂಜವ ಜಂಜವು, ನಾಯ ದಿದ್ದರೆ, ಜೀವಿತವಾಗುವದಿಲ್ಲ, ನೋಡು: ಒಂದು ವೇಳೆ ಗೋಧಿಯನ್ನಾಗಲ ಬೀರೆ ಯಾವದೋ ಜೀಜವನ್ನಾಗಲ ಜತ್ತುವಾಗ ಬಲ್ಲ ಕಾಳಿನ್‌ ಹೊರತು ಮುಂದೆ ಆಗ ಬೇಕಾದ ದೇಹವನ್ನು ಜತ್ತುವದಿಲ್ಲ. ಅದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಜಂಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ. ಎಲ್ಲಾ ಶರೀರಗಳು ಒಂದೇ ಬಿಧಾವಾದಪುಗಳಲ್ಲ; ಮನುಷ್ಯನ ಶರೀರ ಬೀರೆ, ಪಶುಗಳ ಶರೀರ ಬೀರೆ, ಹಕ್ಕಿಗಳ ಶರೀರ ಬೀರೆ, ಖೀನುಗಳದು ಬೀರೆ. ಇದಲ್ಲದೆ ಹರಲೋಕದ ದೇಹಗಳಿಂಬು, ಭೂಲೋಕದ ದೇಹಗಳಿಂಬು, ಆದರೆ ಹರಲೋಕದ ದೇಹಗಳ ಮಹಿಮೆ ಬೀರೆ, ಭೂಲೋಕದ ದೇಹಗಳ ಮಹಿಮೆ ಬೀರೆ. ನಾಯನ ಮಹಿಮೆ ಒಂದು ಬಿಧ, ಜಂಪ್ರನ ಮಹಿಮೆ ಮತ್ತೊಂದು ಬಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ಬಿಧ. ಮಹಿಮೆಯಲ್ಲ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚಿ ಕಡಿಮೆಯಂತಷ್ಟೆ.

ನತ್ತಪರಿಗಾವುವ ಪುನರುತ್ತಾನವು ಅದೇ ಪ್ರಕಾರವಾಗಿರುವದು. ದೇಹವು ಲಯಾವಸ್ಥೆಯಲ್ಲ ಜತ್ತಲ್ಯಾಡುತ್ತದೆ, ನಿಲಯಾವಸ್ಥೆಯಲ್ಲ ಎದ್ದು ಬರುವದು; ಹಿನಾವಸ್ಥೆಯಲ್ಲ ಜತ್ತಲ್ಯಾಡುತ್ತದೆ, ಮಹಿಮೆಯಲ್ಲ ಎದ್ದು ಬರುವದು; ನಿಬಾಲಾವಸ್ಥೆಯಲ್ಲ ಜತ್ತಲ್ಯಾಡುತ್ತದೆ, ಬಿಧಾವಸ್ಥೆಯಲ್ಲ ಎದ್ದುಬರುವದು; ಶ್ರಾಕೃತ ದೇಹವಾಗಿ ಜತ್ತಲ್ಯಾಡುತ್ತದೆ. ಅತ್ಯಿಕ ದೇಹವಾಗಿ ಎದ್ದು ಬರುವದು. ಶ್ರಾಕೃತದೇಹವಿರುವದಾದರೆ ಅತ್ಯಿಕ ದೇಹವೂ ಇರುವದು ಮೊದಲನೆಯ ಮನುಷ್ಯನಾದ ಆದಾಮನು ಬದುಕುವ ಶ್ರಾಪಿಯಾದನೆಂದು ಬರೆ ದದೆಯಲ್ಲ. ಕಡೇ ಆದಾಮನೇ ಬದುಕಿನುವ ಆತ್ಮನು. ಅತ್ಯಿಕವಾದದ್ದು ಮೊದಲನೆಡಲ್ಲ, ಶ್ರಾಕೃತವಾದದ್ದು ಮೊದಲನೆಂದು; ಆ ಮೇಲೆ ಅತ್ಯಿಕವಾದದ್ದು ಮೊದಲನೆಯ ಮನುಷ್ಯನು ಭೂಬಿಯೊಳಗಿಂದ ಉತ್ಪನ್ನನಾಗಿ ಪಾಣಿಗೆ ನಂಬಿಂಧಹಷ್ಟವನು; ಎರಡನೆಯ ಮನುಷ್ಯನು ಹರಲೋಕದಿಂದ ಬಂದವನು. ಮಣಿಸಿಂದ ಹುಟ್ಟಿದವನು ಎಂಥವನೇ ಮಣಿಗೆ ನಂಬಿಂಧಹಷ್ಟವರೂ ಅಂಥವರೇ; ಹರಲೋಕದಿಂದ ಬಂದಾತನು ಎಂಥವನೇ ಹರಲೋಕನಂಬಿಂಧಹಷ್ಟವರು ಅಂಥವರೇ. ನಾವು ಮಣಿಸಿಂದ ಹುಟ್ಟಿದವನು ನಾರೂಪ್ಯರನ್ನು ಧರಿಸಿಕೊಂಡಿರುವ ಪ್ರಕಾರ ಹರಲೋಕದಿಂದ ಬಂದಾತನೆ ನಾರೂಪ್ಯರನ್ನು ಧರಿಸಿಕೊಳ್ಳಬೇಕು.

ನಹೊಂದರೇ, ನಾನು ಹೇಳುವದೇನಂದರೆ - ರಕ್ತ ಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಿಲಾರದು; ಲಯಾಗುವ ವಸ್ತು ನಿಲಯ ಹಡಬಿಗೆ ಬಾಧ್ಯವಾಗುವದಿಲ್ಲ, ಕೇಳಲಿ. ಇದು ವರೆಗೆ ಗುಹ್ಯವಾಗಿರ್ದ ಸಂಗಿತಯನ್ನು ನಿಮಗೆ ತಿಖನ್ತೇನೆ - ನಾವೆಲ್ಲರೂ ನಿದ್ರೆ ಹೊಗಿಸುವದಿಲ್ಲ; ಆದರೆ ಕಡೇ ತುಕಾಲಿಯ ದ್ವಿಂದಿಯಾಗುವಾಗ ನಾವೆಲ್ಲರು ಒಂದು ಕ್ಷಣಿದಲ್ಲೇ ರಷ್ಟೆ ಬಡಿಯಿಪ್ಪಣಿಯಾಗಿ ಮಾರ್ಪಡಿಸುವು. ತುಕಾಲಿಯ ಉದಾಹಾರಿ ನತ್ತಪರು ನಿಲಯ ರಾಗಿ ಎಜ್ಜನ್‌ಲ್ಯಾಡ್‌ಪರು, ನಾವು ಮಾರ್ಪಡಿಸುವು. ಲಯಾಗುವ ಈ ದೇಹವು ನಿಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧಿನಾಗಿರುವ ಈ ದೇಹವು ಅದುರತ್ವವನ್ನು ಧರಿಸಿಕೊಂಡಾಗ ಮರಣಾಧಿನಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರಬೇರುವದು. ಆ ಮಾತು ಏನಂದರೆ - ಮರಣವು ನುಂಗಿಯೇ ಹೋಣಿತು, ಜಯಾಯಾಯಿತು ಎಂಬದೇ. ಮರಣವೇ, ನಿನ್ನ ಜಯವೆಲ್ಲ? ಮರಣವೇ ನಿನ್ನ ವಿಷದ ಕೊಂಡಿ ಎಲ್ಲ? ಮರಣದ

ಕೊಂಡಿ ಹಾಹೆಬೆ; ಮತ್ತು ಹಾಹೆದ ಬಲಕ್ಕೆ ಅಥಾರವು ಧರ್ಮಶಾಸ್ತ್ರವೇ. ಆದರೆ ದೇವರು ನಮ್ಮ ಕರ್ತನಾದ ಯೀಳನು ತೀಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ: ಆತನಿಗೆ ಸ್ನೇಹಿತ (1 ಕೊಲಿಂಥ 15:35-57).

ಈ ವಿಷಯವನ್ನು ಅಭವಧಿಸಿಕೊಳ್ಳಲು ನನಿಹವಾಗಿದೆ. ದೇಹವು ನಾಶವಾಗುತ್ತು ಇರುವದಲಿಂದ ನಮ್ಮ ಮನಸ್ಸನ್ನು ಏಕೆ ಅದರ ಮೇಲೆ ತಿರುಗಿಸಬೇಕು? ಹರಲೋಕದ ಉದ್ದೇಶದ ಕಡೆಗೆ ನಮ್ಮ ಹೃದಯಗಳನ್ನು ತಿರುಗಿಸಿಕೊಳ್ಳಬೇಕು. “ದೀನಾವಣೆಯಲ್ಲಿರುವ ದೇಹದ ರೂಪಾಂತರ” (ಫಿಂಟ್ 3:20; RSV).

ಪರಿಖಾರದ ಶಕ್ತಿ

ಎಂಥ ಒಂದು ಬದಲಾವಣೆಯನ್ನು ತೀಸ್ತನು ಮಾಡಲು ನಾಧ್ಯವಿದೆಯೇ? ಹೊಲನು ಇದನ್ನು ತನ್ನ ಓದುಗರಿಗೆ ಧ್ಯಾತಿಲಿಸಿದನು - ಆತನು ಅದನ್ನು ಮಾಡುವನು, “ಎಲ್ಲವನ್ನು ತನಗೆ ಅಧಿಂ ಮಾಡಿಕೊಳ್ಳಲಾಗುವ ಹರಾತ್ಮವನ್ನು ನಾಧಿಸುವನು” (3:21ಇ) ಇದು ಬಲವುಳ್ಳ ಹೇಳಣಿ. “ಎನ್‌ಗೇನ್‌ನಾ” ಎಂಬ ಗ್ರೀಕ್ ಪದದಿಂದ “ಹರಾತ್ಮಮು” ಅಂದರೆ “ಶಕ್ತಿ”, “ಎನ್‌ಗೇನ್‌ಯಾ ಅಂದರೆ ಕೆಲವಲ ಶಕ್ತಿಯಲ್ಲ ‘ಕ್ರಿಯೆಯಲ್ಲಿ ಶಕ್ತಿ’ ಎಂಬುದಾಗಿ ‘ಕಾರ್ಯಮಾಡುವ ಶಕ್ತಿ’”²² (ಸ್ನೇಹಿತ KJV). 3:21ರ ಅನುವಾದದ “ಶಕ್ತಿ” ಎಂದರೆ ಗ್ರೀಕ್ ಭಾಷೆಯಲ್ಲ “ದುನಾಸ್ತೆ”, ಇದಲಿಂದ ತೀಸ್ತಬ್ರಿಂಬ್ರಾ ಎಂಬ ಹಡಪು ಬರುತ್ತದೆ ಅದರ ಅರ್ಥ “ಶಕ್ತಿಶಾಂಕ ಸೆನ್ಸ್ಯೂಲ್ಟಕ್.”

ಯೀಳನುವಿನಲ್ಲ ಎಷ್ಟು “ಶಕ್ತಿ” ಅಡಕವಾಗಿದೆ? ಆತನಿಗೆ “ಎಲ್ಲ ಅಧಿಕಾರವು” ಕೊಡಲ್ಪಟ್ಟಿದೆ (ಅಮೃತ 28:18). “ಆತನು ನಮನ್ತವನ್ನು ತೀಸ್ತನ ಹಾದಗಳ ಕೆಳಗೆ ಹಾಕಿದನು” (ಎಥಿನ 1:22; ಸ್ನೇಹಿತ 1 ಕೊಲಿಂಥ 15:27ಇ). “ತನ್ನ ಶಕ್ತಿಯ ವಾಕ್ಯದಿಂದ ನಮನ್ತಕ್ಕೆ ಅಥಾರನಾಗಿದ್ದಾನೆ” (ಅಪ್ರಾಯ 1:3). “ಆತನ ಶಕ್ತಿಯು ... ನಾವರ್ತಿತ ಹಾಗೂ ಹಲಿಷ್ಟುಂಬಾದದ್ದು.”²³ ಯೀಳನು, ಎಲ್ಲವನ್ನು “ತನ್ನ ಅಧಿಂಕ್ತಕ್ಕೆ ಬಳಸಡಿಸಿ ಹೊಂಡಿರುವನು” (ಫಿಂಟ್ 3:21). ದೇವರು ನಮ್ಮನ್ನು ಮರಣದಿಂದ ತಪ್ಪಿಸಿ ತಾತ್ಪೂತ್ರವಾದ ದೇಹವನ್ನು ಶಾಶ್ವತವಾದ ಹಾಗೂ ಅತ್ಯೇಕವಾದ ದೇಹವನ್ನಾಗಿ ಮಾರ್ಪಡಿಸುವನೆಂದು ಧೃತ ನಂತರ್ವಿದೆಯೇ! ಪರಿಖಾರದ ಶಕ್ತಿಯ ಕುಲತು ಇನ್ನೊಂದು ವಿಷಯವನ್ನು ಧೃತಿಸ್ತಿಸೋಣ.

ಪರಿಖಾರ ಒಂದು ಸಿಂಹಮು

4ನೇ ಅಧ್ಯಾಯದ ಹೊದಲನೆಯ ಪಜನದಿಂದಲೇ, ಹೊಲನು ಪರಿಖಾರ ವಿಷಯದ ಕುಲತು ಜಣಿಸುತ್ತಾನೆ. “ಹೀಗಿರಲಾಗಿ ತ್ರಿಯರೂ ಇಷ್ಟರೂ ಆದ ನನ್ನ ನಹೋದರರೇ, ನನಗೆ ಸಂತೋಷವು ಜಯಮಾರ್ಪಿಯಾ ಆಗಿರುವವರೇ, ನಾನು ಹೇಳಿದಂತೆ ಕರ್ತನಿಂದ ಧೃತವಾಗಿ ಸಿಲ್ಲಲ ತ್ರಿಯರೇ.” “ಹೀಗಿರಲಾಗಿ” ಎಂಬ ಹಡದಿಂದ ಪಜನವು ಹೂರಂಭವಾಗುತ್ತದೆ. ಅದನ್ನು ಅಧ್ಯಾಯ 3ರ ಅಂತ್ಯಭಾಗದಿಂದ ತ್ರಿಯತ್ವಿಸಿ. ಮುಂದಿನ ಹಾರದಲ್ಲ 4:1ನ್ನು ಧ್ಯಾಸಿಸುವ ಕೆಲವು ಮುಖ್ಯವಾದ ಹಡಗಳಿಂದ ಈ ಹಾರವನ್ನು ಅಂತ್ಯೋಜಿಸುವೆ.

“ಈ ಮೂಲಕ” ಎಂಬುದು ಹೊಲನು ನಿಿಂದ ಅತ್ಯೇಕ ಮಾರ್ಪಡ ಕುಲತಾಗಿರುತ್ತದೆ: ಅಂದರೆ ಅಲೋಚನೆಯಲ್ಲ ಒಬ್ಬನು ತೀಸ್ತನಿಗೆ ಹೊದಲ ಆಧ್ಯತೆ ನಿಿಂದುವುದು, ಅವನು ಹಳೆಯದನ್ನು ಜಪ್ತು ಮುಂದಿನ ಗುಲಿಯ ಕಡೆಗೆ ಧಾವಿಸುವನು; ಆ ಮಾರ್ಪಡಲ್ಲ ಅವನು ಮೇಲು ರುವುಗಳ ಮೇಲೆ ಮನಸ್ಸಿಟ್ಟಿರುವನು. ಹೂಹಂಜಿಕ ಬಿಷಯಗಳಲ್ಲ ಇಟ್ಟಿರುವದಲ್ಲ.

“ಈ ಮೂಲಕ” ಅಂದರೆ, ಅದರಲ್ಲ ಅವರು “ಧೃತವಾಗಿ ನಿಲ್ಲಬೇಕೆಂದು” ಹೊಲನು ಬಯಸಿದನು “ಸ್ನೇಹಿತೋ” ಎಂಬ ಹಡದಿಂದ “ಧೃತ” ಎಂಬ ಹಡಪು ಅಲುಗಾಡದೆ ನಿಲ್ಲ ಮತ್ತು ಒಬ್ಬ ಯೋದನು ಯುಥ್ತ ನಮಯದಲ್ಲ “ಧೃತವಾಗಿ” ನಿಲ್ಲವುದು ಎಂಬ ಅರ್ಥವನ್ನು

ಸಿಂಹತ್ವದೆ (ಖಫೆನ್ 6:10-17). ಕೈಸ್ತರು ಅನೇಕ ಒತ್ತಡಗಳನ್ನು ಎದುರಿಸಬೇಕು. ತ್ವರಿತವಾಗಿ ಶೋಧನೆ ಮತ್ತು ಶಾಲೀಲಕ ಶೇಗಳನ್ನು (ರೋಮಾಪ್ರ 12:2; 1 ಯೋಹಾನ 2:16), ನುಳ್ಳು ಪ್ರವಾದಿಗಳ ಆರ್ಥಿಕತೆ, ಅದು ಒಂದು ಹೊಸ ಕಥೆಯಾಗಿರುತ್ತದೆ, ಮತ್ತು ಹಿಂನೆಯ ಭಯ ಇವುಗಳನ್ನು ಎದುರಿಸಿ (2 ತಿಂಹಿ 3:12), “ರ್ಯಾಥವಾಗಿ ಸಿಲ್ಲಬೇಕು!” (ಅಪ್ಪೊನ್‌ಲರ ಕೃತ್ಯಾಗಳ 20:30; 2 ತಿಂಹಿ 4:3). ಅದುದಲಿಂದ ನನ್ನ ಪ್ರೀಯ ಸಹಾಯದರೇ, “ಫೈರ ಜಿತ್ತರಾಗಿಯೂ, ಸಿಜ್ಜಲರಾಗಿಯೂ ಇಲ್ಲ” ಎಂದು ಹೊಲನು ಎಜ್ಜಿಲಕೆ ಸೀಡಿರುವನು (1 ಕೊಲಿಂಥ 15:58)!

ಆದನ್ನು ಮಾಡುವದಕ್ಕೆ ಶಕ್ತಿಯು ಎಲ್ಲಂದ ಬರುತ್ತದೆ? “ಕರ್ತನಾಲ್ಲ, ದೃಢವಾಗಿಲ್ಲ” ಎಂಬ ವ್ಯಾಖ್ಯಾನವಿದೆ. “ಆತನ ಅಧಿಕಾರಕ್ಕೆ ಸ್ವ ಇಷ್ಟದಿಂದ ಒಳಗಾಗಿಲ್ಲ”²⁴ ಅದರೆ ಕೆಲವರು ಕರ್ತನ ದಾಲಿಯಲ್ಲ ದೃಢವಾಗಿ ಸಿಲ್ಲದೆ ಅವಿಧೀಯತೆಯನ್ನು ತೋರುವವರಾಗಿರುವರು, “ಕರ್ತನ ಬಲದಲ್ಲ” ದೃಢವಾಗಿ ಸಿಲ್ಲಬೇಕೆಂಬ ವ್ಯಾಖ್ಯಾನವನ್ನು ಇಲ್ಲ ಹೇಳಲಾಗಿದೆ. ಕೈಸ್ತ ಹೋರಾ ಪದ ಕುಲತು ಹೊಲನು ಎಫೆನೆದವರಿಗೆ ಬರೆಯುವಾಗ, “ಕರ್ತನನ್ನು, ಆತನ ಅತ್ಯಧಿಕ ವಾದ ಶಕ್ತಿಯನ್ನು ಆಶ್ರಯಿಸಿಕೊಂಡವರಾಗಿ ಬಲಗೊಳ್ಳಲಿ” ಎಂದನು (ಖಫೆನ್ 6:10; ಒತ್ತಿ ಹೇಳಿದ್ದು ನನ್ನದು). ನಾವು “ಆತನಲ್ಲ ದೃಢವಾಗಿ ಸಿಲ್ಲಬೇಕು” ಅಥವಾ “ಸಿಲ್ಲಲೀ ಬಾರದು” ಎಂಬ ಹೇಳಿಕೆಯನ್ನು ಹೇಳಲಾಗಿದೆ. ಕರ್ತನ ಬಲವನ್ನು ಆತನನ್ನೇ ದೃಷ್ಟಿನುತ್ತಾಗಿ ದೃಢವಾಗಿ ಸಿಲ್ಲವ ಅವಕಾಶವನ್ನು ನಾವು ಹೊಂದಿರುವೆವು.

ಮುತ್ತಾಯ

ಸಿಮ್ಮೆ ಸುತ್ತೆಲೂ ಇರುವ ವಸ್ತುಗಳನ್ನು ಪುನಃ ಗಮನಿಸಿಲ. “ಇವೆಲ್ಲವು ನಾಶನಕ್ಕೆ ಸೀದ್ಧವಾಗಿದೆ” ಎಂದು ಸಿಮ್ಮೆಜಿಗೆ ಹೇಳಿಕೊಳ್ಳಲಿ (ಸೋಡಿಲ ಕೊಲೊನ್‌ 2:22). ಹೊಲನ ಮಾತನ್ನು ಪುನಃ ರಾಪತ್ತಿಸಿ, “ನಾವು ಕಾಬುವಂಥದ್ದನ್ನು ಲಕ್ಷಿಸಿದೆ ಕಾಣಿರುವಂಥದ್ದನು ಲಕ್ಷಿಸುವವರ ರಾಗಿದ್ದೇವೆ ಕಾಬುವಂಥದು ಸ್ವಲ್ಪಕಾಲ ಮಾತ್ರ ಇರುವದು: ಕಾಣಿರುವಂಥದ್ದ ಸದಾಕಾಲವೂ ಇರುವದು” (2 ಕೊಲಿಂಥ 4:18ಇ). ಅದುದಲಿಂದ ಯೀಂನು, “ಭೂಲೋಕದಲ್ಲ ಗಂಟಮಾಡಿ ಇಟ್ಟುಕೊಳ್ಳಬೇಕಿಲಿ; ... ಹರಲೋಕದಲ್ಲ ಗಂಟ ಮಾಡಿ ಇಟ್ಟುಕೊಳ್ಳಲಿ” ಅಂದನು (ಮತ್ತಾಯ 6:19, 20ಎ). ನಾನು ಬಾಯಿಹಾರ ಮಾಡಿದ ಈ ಹಡ್ಡವನ್ನು ನೆನಪುಮಾಡಿಕೊಳ್ಳುವೆನು:

ಒಂದೇ ಒಂದು ಜೀವಿತ,
ಅದು ಬೇರನೆ ಅಳದು ಹೋಗುವದು;
ದೇವರಿಗಾಗಿ ಮಾಡಿದ ಕೃತ್ಯಾಗಳ ಮಾತ್ರ
ಸದಾಕಾಲ ಇರುವದು.

ಹಾಗಾದರೆ ನಮ್ಮ ಮನಸ್ಸನ್ನು ಯಾವುದದರೆ ಮೇಲೆ ಇಡೊಣ? ಗರ್ತಿಸಿಹೋಗುವ ತ್ವರಿತವಾಗಿ ವಿಷಯಗಳಲ್ಲಿ ಅಥವಾ ಸದಾಕಾಲ ಇರುವ ವಿಷಯಗಳಲ್ಲಿ? ಅಯ್ಯಿಯು ನರಭವಾಗಿದೆ. (ನಾವು ಇರುವಂಥ ಸಸ್ಯವೇಶದಲ್ಲ ಇದಕ್ಕೆ “ಹಾರಂಗತವಾದ” ಅಲೋಜನೆಯೆಯ ಅಗತ್ಯವಿರುವದಿಲ್ಲ.) ನಾವು ಭೂಬಿಯಿಜ್ಞದ್ವರೂ, ಹರಲೋಕ ಸಂನ್ಯಾಸದವರಾಗುವ ದೃಢವಿಧಾನರವನ್ನು ಮಾಡೋಣ!

ಒತ್ತಾಜಿಗಳು

¹James M. Tolle, *Notes on Philippians* (San Fernando, Calif.: Tolle Publications, 1972), 59. (Emphasis mine.) ²“ನನ್ನು” ಎಂಬ ಹದವನ್ನು “ನಮ್ಮು” ಎಂಬುದಾಗಿ ತ್ವರಿಯೋ

ଗନ୍ଧବକୁଦୁ. ³W. E. Vine, *The Expanded Vine's Expository Dictionary of New Testament Words*, ed. John R. Kohlenberger III (Minneapolis: Bethany House Publishers, 1984), 715. KJV ଯାଇଁ “ଗୁରୁତ୍ୱ” ଏବଂ ହତପଣ୍ଡୁ ଅପାଥିତ ମାତିଦ୍ୱାରେ. ହାତୀଯ ମେଆନ “ଗୁରୁତ୍ୱ” ଏବଂ ବାଦାରି (ବରପଣିଗୀ) ଅଦର ମୁଠିନ ଖାଲ୍ଵୟାନ “ନାହୁ ହତଗଜନ୍ମୁ ଗୁରୁତ୍ୱିକେଳାଜ୍ଞ” ଅପୁର୍ବାତ୍ମନ୍ମୁ ନେନପୁ ମାତି, ଅପୁର୍ବାଜୀ ନମୁନବିଦି ଏବଂ ବାଦାରିତ୍ତିବେ. ⁴Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 159. ⁵ନିମ୍ନେ ସମ୍ମାନିତ ଶତ ହତପଣ୍ଡୁ ଅନ୍ୟାନ୍ୟିକି. ବିଭିନ୍ନ ବରକାରରୁ, ବିଭିନ୍ନ ଲାଲିଯ ସୁତ୍ତୁ ବୋଲାଦର କୁଳତ ବାରେଇରୁଥରୁ କୃଷ୍ଣେଯ ସଂଦେଶପୁ କୈନ୍ତେରୁ ହାତମାଦୁହତକୈ ନ୍ତୁ ତଂତ୍ର ନିଲାଙ୍କୁତ୍ତେ ଏବଂ ବୋଲାଧନେ ଜରବକୁଦୁ (ରୋମାତ୍ତର 6:1). ଅମ୍ବ “ବିଶେଷ ଜ୍ଞାନ” ଏବଂ ବାଦାରି ଗ୍ରାମ୍ରିକ୍ ଗୁଣପିନପରୁ ତିଜିଦିରବକୁଦୁ (ଇ ତିଜୋଧେ 6:20). ଆ ବୀରଭନ୍ତୁ ହୋରତୁହଦିନିକୁ (ଇ ଯୋହାନ 2:3, 4). ଅପର ତମ୍ଭନ୍ତୁ “ନ୍ତୁ ତଂତ୍ରବାଦିଗଭୁ” ଏବଂ କରେମିକେଳିଦ୍ୱାରୁ. କୈନ୍ତେର ହାତକୈ ଅକରତାହତଚନ୍ଦ୍ର ନିଦିଦ୍ୱାରୁ (ଗୁଲାତ୍ୟ 5:13). ନିଦିନ୍ତ୍ଵାଦାର ଗୁରୁତ ଶ୍ରୀମଦ୍ଭଗବତ. ଏରକୁ ହେତୁନାଲ୍ଲ ତା ବିଧିର ବୋଲାଦର କୁଳତ ବିଶେଷ ପରିଦିଯନ୍ତୁ ନିଲାଙ୍କାଗିଦେ. ⁷ ଯେହାଦ୍ୱୟ କାହାର ଅନ୍ୟର ବୋଲାଦରକୁରାଗଭୁ ବିଭିନ୍ନ ବିଭିନ୍ନ ତିଜିଦିରୁଥରୁ. ଆଦର ହୋଲନ୍ମ କୈନ୍ତେରଭାବୀତ୍ତ ନୁତ୍ତୁ ବୋଲାଦର କୁଳତ ତିଜିସିରୁଥିବନୁ ଏବଂ ଅନେକ କରୁ ଭବ୍ରୁଥରୁ. କୈନ୍ତେ ରାଧାଦରେ ତମ୍ଭ ନହେଲାଦରରନ୍ତୁ ତପ୍ତ ହାଦିଯିଲ୍ଲ ନଜେହିଦ୍ୱାରିନି ତାହାରିନୁ ଦୁଃଖପଦ୍ଧନୁ. ⁸Vine, 1218. ⁹ଦୃଷ୍ଟରୁ “ନାଶପାନୁଵାନା” “ନିମରାଲ ରାନୁପରୁ” ଏବଂ ଦୁଃଖପଦ୍ଧନୁର ବୋଲାଦିନପରୁ. (ନିନାମ ମୁ), ଆଦର “ଅତ୍ୟୋଳୟା” ଅମଦର “ବଳ୍ମୀଯିଦାଗଦେ ଜୀବନପରୁ” ଏବଂ ବାଦାରି. ¹⁰“ହୋଣ୍ଡି” ଏବଂ ଦର “କୈତ୍ତଭାଗ” ଏବଂ କୈଲପୁ ବରକାରରୁ ତିଜିଦିରୁଥରୁ, ଅଦରଭାବୀତ୍ତ ଦେଇବ ରହନ୍ତୁଭାଗନ୍ତୁ ଉତ୍ସର୍ଜିତ ବାର୍ତ୍ତାଗନ୍ତୁଭାବୀତ୍ତ ବାଦାରି ମୁଦୁଚେଯ (ନେଇଲିଲ ଅଜ୍ଞାଯ 13:4); ମାତ୍ର “ନଂଗମପନ୍ତୁ” ଅନୁଷ୍ଠାଦିନୁତ୍ତେ. ଅଦର ହୋରତାହିରୁଚ ନଶକ “ନଂଗମ” ମୁକ୍ତ ନର୍ତ୍ତେଇପୁ ବାନ୍ଦିନୁତ୍ତେ. ରୋମାତ୍ତର 13:9; 1 କୌଲିନ୍ଦ 6:18 (NIVଯୁ “ପୁଣିଜାର” ଏବଂ ରିଲ୍କ୍ ହତଗଜନ୍ମୁକେଳାଜ୍ଞ” ଅନ୍ୟାନ୍ୟିକି).

¹¹ಸಿದ್ಧಾರ್ಥರು ಹೆಚ್ಚಿರುವದಲಂದ, ಸ್ನೇಹಕ್ಕೆ ತಕ್ಕಂತೆ ಉಪಯೋಗಿಸಿದ ಜಾಲು ಮತ್ತು ಇತರೆ ವಿಷಯಗಳಲ್ಲಿ ಹೆಚ್ಚಿಪಡುವವರ ಮಾಡಲಿಯನ್ನು ವಿವರಿಸಲಬಹುದು. ¹²Quoted in John A. Knight, *Beacon Bible Expositions*, vol. 9, *Philippians, Colossians, Philemon* (Kansas City, Mo.: Beacon Hill Press, 1985), 108. ¹³Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 128. ¹⁴This idea was adapted from Charles R. Swindoll, *Laugh Again* (Dallas: Word Publishing, 1992), 166. ¹⁵ವಜನ 18 ಮತ್ತು 19ನ್ನು ತೋಣಕಲಿಂದ ಹಡೆದ ಹೊಳಧನೆಯನ್ನಾಗಿ ಸ್ವೀಕರಿಸಲಿನಜೆಿಕು. ¹⁶ಹಿಫಾಟ್ 3:20, 21ನ್ನು ಅದಿ ನಭಯಿಲ್ ರಿತರನ್ನಾಗಿ ಉಪಯೋಗಿಸಿರಬಹುದು ಎಂಬ ನಲಹೆಯನ್ನು ವಿವರಣಿಕಾರ್ತಿ ನೀಡಿರುವರು. ಅದು ಅನಿಶ್ಚಯ. ¹⁷Alec Motyer, *The Message of Philippians: Jesus Our Joy*, The Bible Speaks Today series, ed. John R. W. Stott (Downers Grove, Ill.: Inter-Varsity Press, 1984), 196. ಅವರ ವಾಕ್ಯದ ಹೆಚ್ಚಕೆಯನ್ನು 1 ಫೆನಲೆಂಸಿಕ 4:17ಲಂದ ತಿಳಿಸಿರುವರು. ¹⁸Hawthorne, 171. ¹⁹“ನಮ್ಮ ಹೀನವಾದ ದೇಹ” ಎಂಬ ಮಾಲ ದೀನ ಎಂಬ ರೀಲ್ಕೆ ಮೂಲದಿಂದ “ಹಿನ್ನ” ಎಂಬುದಾಗಿ 2:3, “ತರ್ಗಿಸಿಕೊಂ” 2:8 KJV ಯಿಲ್ “ನಿಳಜ” ಎಂಬುದಾಗಿದೆ. ಲಾರ್ಯಾಲ್ನ್ ಭಾಷೆಯಲ್ಲಿ “ತ್ರಯಕ್ಕೆ ಬಾರದವನು” ಎಂಬುದಾಗಿದೆ. ²⁰Avon Malone, *Press to the Prize* (Nashville: 20th Century Christian, 1991), 98.

²¹Erdman, 130. ²²Hawthorne, 173. ²³Richard B. Gaffin, notes on Philippians, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1808. ²⁴Vine, 1084.